

ಕೆನರಾ ಬ್ಯಾಂಕ್

ಪೋರ್ಟೋ

ಕಚೇರಿ ಬಳಕೆಗೆ ಮಾತ್ರ

(ಭಾರತ ಸರ್ಕಾರದ ಒಂದು ಉದ್ಯಮ)

ಕೇ.ಕ: 112, ಜೆ.ಸಿ ರಸ್ತೆ ಬೆಂಗಳೂರು 560002

www.canarabank.com

ಶುಲ್ಕರಹಿತ ಸಹಾಯವಾಣಿ 1800 425 : 0018

ಸಾಲ ಖಾತೆ ಸಂಖ್ಯೆ :

ಗ್ರಾಹಕರ ಐಡಿ

ಉಳಿತಾಯ ಖಾತೆ ಸಂಖ್ಯೆ

₹2,00,000/- ಕೂ ಮೇಲ್ಪಟ್ಟು ಕೃಷಿ ಸಾಲಕ್ಕಾಗಿ ಪತ್ತಿನ ಸೌಲಭ್ಯಗಳಿಗಾಗಿ

ಸಾಮಾನ್ಯ ಅರ್ಜಿ ನಮೂನೆ ಹಾಗೂ ಮೌಲ್ಯಮಾಪನ ವರದಿ

ಗೆ

ವ್ಯವಸ್ಥಾಪಕರು/ಹಿರಿಯ ವ್ಯವಸ್ಥಾಪಕರು

ಕೆನರಾ ಬ್ಯಾಂಕ್

ಅವಶ್ಯವಿರುವ ಕಡೆ ದಯವಿಟ್ಟು ಅನುಬಂಧ ಬಳಸಿ

ಶಾಖೆ

ನನಗೆ /ನಮಗೆ-----ಉದ್ದೇಶಕ್ಕಾಗಿ `.....ರೂಗಳ. (.....
ರೂಪಾಯಿಗಳು ಮಾತ್ರ) ಸಾಲವನ್ನು ನೀಡಬೇಕೆಂದು ನಾನು/ನಾವು ಈ ಮೂಲಕ ವಿನಂತಿಸುತ್ತೇನೆ/ವೆ.

ನಾನು /ನಾವು ಅವಶ್ಯ ವಿವರಗಳನ್ನು ಈ ಮೂಲಕ ಒದಗಿಸುತ್ತಿದ್ದೇನೆ./ವೆ

1. ವಿವರಗಳು	ಅರ್ಜಿದಾರ 1	ಅರ್ಜಿದಾರ II / ಗ್ಯಾರಂಟಿದಾರ/ಸಹ ಒಡಂಬಡಿಕೆದಾರ
ಪಕ್ಷಕಾರನ /ಫರ್ಮಿನ/ಕಂಪನಿಯ ಹೆಸರು	ಶ್ರೀ/ಶ್ರೀಮತಿ./ಮೆಸರ್ಸ್----- ----- ----- ----- ----- -----	ಶ್ರೀ/ಶ್ರೀಮತಿ./ಮೆಸರ್ಸ್----- ----- ----- ----- ----- -----
ರಚನೆ	ಏಕ ವ್ಯಕ್ತಿ/ಜಂಟಿ/ಪಾಲುದಾರಿಕೆ /ಸಂಸ್ಥೆ/ಸರ್ಕಾರ/ಸರ್ಕಾರಿ ಉದ್ಯಮ/ಸೊಸೈಟಿ/ಕಂಪನಿ ನಿ ಖಾಸಗಿ/ಸಾರ್ವಜನಿಕ	ಏಕ ವ್ಯಕ್ತಿ/ಜಂಟಿ/ಪಾಲುದಾರಿಕೆ/ಸಂಸ್ಥೆ/ ಸರ್ಕಾರ/ಸರ್ಕಾರಿ ಉದ್ಯಮ/ಸೊಸೈಟಿ/ಕಂಪನಿ ಖಾಸಗಿ/ಸಾರ್ವಜನಿಕ
ನಿಗಮಿತ ನಿಕಾಯವಾದ ದಿನಾಂಕ	--- ---- ---- ದಿ ತಿಂ ವರ್ಷ	--- ---- ---- ದಿ ತಿಂ ವರ್ಷ

1. ಭೂಮಿ ಮತ್ತು ಕಟ್ಟಡಗಳು (ಚಕ್ಕುಬಂದಿನೀಡಿ)				
2..ಜಾನುವಾರುಗಳು				
3. ತೈಲ ಎಂಜಿನ್‌ಗಳು/ಪಂಪ್‌ಸೆಟ್‌ಗಳು ವಿದ್ಯುತ್ ಮೋಟಾರ್, ವಾಹನಗಳು, ಟ್ರಾಕ್ಟರ್‌ಗಳು				
4 . ನಲ್ಲಿ/ಬ್ಯಾಂಕ್‌ನಲ್ಲಿ ಇರುವ ನಗದು, ಇತ್ಯಾದಿ.				
5 ಇತರ ಹೂಡಿಕೆಗಳು NSC/LIC/ಷೇರುಗಳು				
ನಿವ್ವಳ ಆದಾಯ				
III ವಿವರಗಳು	ಅರ್ಜಿದಾರ III. /ಖಾತರಿದಾರ/ಸಹ ಒಡಂಬಡಿಕೆದಾರ		ಅರ್ಜಿದಾರರ IV /ಖಾತರಿದಾರ/ಸಹ ಒಡಂಬಡಿಕೆದಾರ	
ಪಕ್ಷಕಾರನ ಫರ್ವ್ವಿನ/ಕಂಪನಿಯ ಹೆಸರು	ಶ್ರೀ/ಶ್ರೀಮತಿ./ಮೆಸರ್ಸ್----- ----- ----- ----- ----- -----		ಶ್ರೀ/ಶ್ರೀಮತಿ./ಮೆಸರ್ಸ್----- ----- ----- ----- ----- -----	
ರಚನೆ	ಏಕ ವ್ಯಕ್ತಿ/ಜಂಟಿ/ಪಾಲುದಾರಿಕೆ /ಸಂಸ್ಥೆ/ಸರ್ಕಾರ/ಸರ್ಕಾರಿ ಉದ್ಯಮ/ಸೊಸೈಟಿ/ಕಂಪನಿ ಖಾಸಗಿ/ಸಾರ್ವಜನಿಕ		ಏಕ ವ್ಯಕ್ತಿ/ಜಂಟಿ/ಪಾಲುದಾರಿಕೆ/ಸಂಸ್ಥೆ/ ಸರ್ಕಾರ/ಸರ್ಕಾರಿ ಉದ್ಯಮ/ಸೊಸೈಟಿ/ಕಂಪನಿ ಖಾಸಗಿ/ಸಾರ್ವಜನಿಕ	
ನಿಗಮೀಕರಣದ ದಿನಾಂಕ/ ಪಾಲುದಾರರು/ ನಿರ್ದೇಶಕರು/ ಟ್ರಸ್ಟಿಗಳು/ ಪ್ರಧಾನ ರ ವಿವರಗಳು	ದಿ. ತಿಂ. ವರ್ಷ		ದಿ. ತಿಂ. ವರ್ಷ	
ತಂದೆ/ಗಂಡ/ಪೋಷಕ ನ ಹೆಸರು	ಶ್ರೀ/ಶ್ರೀಮತಿ./ಮೆಸರ್ಸ್----- ----- -----		ಶ್ರೀ/ಶ್ರೀಮತಿ./ಮೆಸರ್ಸ್----- ----- -----	

[illegible]

	----- ----- ----- ----- ----- ----- ----- ----- -----		----- ----- ----- ----- ----- ----- ----- ----- -----	
	ದೂರವಾಣಿ ಸಂಖ್ಯೆ: ಇ-ಮೇಲ್		ದೂರವಾಣಿ ಸಂಖ್ಯೆ: ಇ-ಮೇಲ್	
I ಆದಾಯದ ವಿವರಗಳು	ಒಟ್ಟು ಆದಾಯ	ನಿವ್ವಳ ಆದಾಯ	ಒಟ್ಟು ಆದಾಯ	ನಿವ್ವಳ ಆದಾಯ
ಕೃಷಿ				
ತತ್ಸಂಬಂಧಿತ ಚಟುವಟಿಕೆಗಳು				
ಇತರ ಮೂಲಗಳು				
ಒಟ್ಟು				
ಪ್ರಸ್ತುತ ವ್ಯವಹರಿಸುತ್ತಿರುವ ಬ್ಯಾಂಕ್	ಬ್ಯಾಂಕ್ ಉಳಿತಾಳು /ಚಾಲ್ತಿ	ಬ್ಯಾಂಕ್ ಉಳಿತಾಳು /ಚಾಲ್ತಿ	ಬ್ಯಾಂಕ್ ಉಳಿತಾಳು /ಚಾಲ್ತಿ	ಬ್ಯಾಂಕ್ ಉಳಿತಾಳು /ಚಾಲ್ತಿ
--ರಿಂದ ಬ್ಯಾಂಕು ವ್ಯವಹಾರ ನಡೆಸುತ್ತಿದ್ದಾರೆ				
ಒಡತನ ಹೊಂದಿರುವ ಆಸ್ತಿಗಳ ವಿವರಗಳು	ಅರ್ಜಿದಾರರು III ಖಾತರಿದಾರರು ಸಹ-ಒಡಂಬಡಿಕೆದಾರರು		ಅರ್ಜಿದಾರರು IV/ಖಾತರಿದಾರರು ಸಹ-ಒಡಂಬಡಿಕೆದಾರರು	
	ವಿವರಣೆ	ಮೌಲ್ಯ (ರೂಗಳಲ್ಲಿ)	ವಿವರಣೆ	ಮೌಲ್ಯ (ರೂಗಳಲ್ಲಿ)
1. ಭೂಮಿ ಮತ್ತು ಕಟ್ಟಡಗಳು (ಚಕ್ಕುಬಂದಿನೀಡಿ)				
2..ಜಾನುವಾರುಗಳು				
3. ತೈಲ ಎಂಜಿನ್‌ಗಳು/ಪಂಪ್‌ಸೆಟ್‌ಗ ಳು ವಿದ್ಯುತ್ ಮೋಟಾರ್, ವಾಹನಗಳು, ಟ್ರಾಕ್ಟರ್‌ಗಳು				
4. ಕೈ ಯಲ್ಲಿ/ಬ್ಯಾಂಕ್‌ನಲ್ಲಿ ಇರುವ ನಗದು, ಇತ್ಯಾದಿ.				
5 ಇತರ ಹೂಡಿಕೆಗಳು NSC/LIC/ಷೇರುಗಳು				
ನಿವ್ವಳ ಆದಾಯ				

III.ಎ) ನಮ್ಮ ಬ್ಯಾಂಕಿನ /ಇತರ ಯಾವುದೇ ಬ್ಯಾಂಕಿನ ಅಧ್ಯಕ್ಷರು/ನಿರ್ದೇಶಕರು, ನಮ್ಮ ಬ್ಯಾಂಕಿನ ಯಾವುದೇ ಉದ್ಯೋಗಿಗಳ ಸಂಬಂಧಿಕರೇ: ಹೌದು/ಇಲ್ಲ

ಹೌದು ಎಂದಾದರೆ, ಸಂಬಂಧದ ವಿವರಗಳು:

ಬಿ) ನಮ್ಮ ಬ್ಯಾಂಕ್/ಇತರ ಬ್ಯಾಂಕ್/ಹಣಕಾಸು ಸಂಸ್ಥೆಗಳು/ಶೆಡ್ಯೂಲ್ಡ್ ಕೋ-ಆಪರೇವ್ ಬ್ಯಾಂಕ್‌ನ ನಿರ್ದೇಶಕರು (ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ) ಮತ್ತು ಅವರ ಸಂಬಂಧಿಗಳು, ಸಾಲ ಪಡೆಯುವ ಸಂಸ್ಥೆಗಳಲ್ಲಿ ಬ್ಯಾಂಕ್ ಅಥವಾ ಇತರ ಬ್ಯಾಂಕುಗಳು ಸ್ಥಾಪಿಸಿದ ಅಧೀನ ಸಂಸ್ಥೆಗಳ ನಿರ್ದೇಶಕರು/ಮ್ಯಾಜಿಸ್ಟ್ರೇಟ್ ಫಂಡ್‌ಗಳ ಟ್ರಸ್ಟಿಗಳು/ವೆಂಚರ್ ಕ್ಯಾಪಿಟಲ್ ಫಂಡ್‌ಗಳ ನಿರ್ದೇಶಕರು, ಹಿತಾಸಕ್ತಿ ಯಾವುದಾದರೂ ಇದ್ದರೆ.ಅದರ ವಿವರಗಳು,

ಸಿ) ಅಲ್ಲದೆ, ನಿಮ್ಮ ಯಾವುದೇ ನಿಕಟ ಸಂಬಂಧಿಗಳು ನಮ್ಮ ಬ್ಯಾಂಕಿನಿಂದ ಯಾವುದೇ ಇತರ ಸಾಲ ಸೌಲಭ್ಯವನ್ನು ಪಡೆದಿದ್ದಾರೆಯೇ: ಹೌದು/ಇಲ್ಲ

ಹೌದು ಎಂದಾದರೆ ವಿವರಗಳು ಈ ಕೆಳಗಿನಂತಿವೆ.

ಹತ್ತಿರದ ಸಂಬಂಧಿಗಳ ಹೆಸರು	ಅರ್ಜಿದಾರರೊಂದಿ ಗಿನ ಸಂಬಂಧ	ಮಿತಿಯ ಸ್ವರೂಪ	ಮಿತಿಯ ಪ್ರಮಾಣ	ಸಾಲ ಪಡೆದುಕೊಂಡ ಶಾಖೆ

ನಿಕಟ ಸಂಬಂಧಿಗಳು (ಎ) ತಂದೆ (ಬಿ) ತಾಯಿ (ಸಿ) ಗಂಡ/ಹೆಂಡತಿ (ಡಿ) ಸಹೋದರ

(ಇ) ಸಹೋದರಿ (ಎಫ್) ಮಗ (ಜಿ) ಮಗಳು

IV) ಎ.ಸಹ-ಒಡಂಬಡಿಕೆದಾರ/ಖಾತರಿದಾರ ಆಗಿ ಅಸ್ತಿತ್ವದಲ್ಲಿರುವ ಸಾಲ ಸೌಲಭ್ಯಗಳು ಮತ್ತು ಪರೋಕ್ಷ ಹೊಣೆಗಾರಿಕೆಗಳು, ಯಾವುದಾದರೂ ಇದ್ದರೆ (ಮೊತ್ತ ರೂಪಾಯಿಗಳಲ್ಲಿ)

ವರ್ಗ	ನೇರ/ಪರೋಕ್ಷ	ಬ್ಯಾಂಕ್/ಹಣಕಾಸು ಸಂಸ್ಥೆಗಳು	ಖಾತೆ ಸಂಖ್ಯೆ	ಉದ್ದೇಶ	ದಿನಾಂಕ	ಲಭ್ಯತೆಯ ಮಿತಿ	ಹೊಣೆಗಾರಿಕೆಗಳು	ಬಾಕಿ ಯಾವುದಾದರೂ ಉಳಿದಿದ್ದರೆ,
ಅರ್ಜಿದಾರ - I								
ಅರ್ಜಿದಾರ II / ಖಾತರಿ ದಾರ / ಸಹ-ಒಡಂಬಡಿಕೆ ದಾರ								
ಅರ್ಜಿದಾರ III / ಖಾತರಿ ದಾರ / ಸಹ-ಒಡಂಬಡಿಕೆ ದಾರ								
ಅರ್ಜಿದಾರರ IV / ಖಾತರಿ ದಾರ / ಸಹ-ಒಡಂಬಡಿಕೆ ದಾರ								

ಬಿ) ಸಾಲಗಾರರು ಅಥವಾ ಅವರ ಪಾಲುದಾರರು/ನಿರ್ದೇಶಕರು ಇತ್ಯಾದಿಗಳ ವಿರುದ್ಧ ಬ್ಯಾಂಕುಗಳು ಸೇರಿದಂತೆ ಇತರ ಹಣಕಾಸುನೀಡಿದವರು ಹೂಡಿದ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ.

V. ಭೂ ಹಿಡುವಳಿದಾರರ ವಿವರಗಳು :

ಗ್ರಾಮ	ಸರ್ವೆ ನಂಬರು	ಒಟ್ಟು ವಿಸ್ತೀರ್ಣ	ಅದರಲ್ಲಿ ನೀರಾವರಿ ಪ್ರದೇಶ	ನೀರಾವರಿಯ ಮೂಲ	ಖುಣಭಾರ ಯಾವುದಾದರೂ ಇದ್ದರೆ	ಸ್ವಂತ / ಗುತ್ತಿಗೆ	ಗುತ್ತಿಗೆ ಅವಧಿ *	ಮೌಲ್ಯ (ರೂ.ಗಳಲ್ಲಿ)

ನಮ್ಮ ಶಾಖೆಯಿಂದ ಜಮೀನಿಗೆ ದೂರ(ಕಿ.ಮೀ) ಜಮೀನು--- ಮನೆ ... * ಗುತ್ತಿಗೆ ಪತ್ರ ದಪ್ರತಿ ಒದಗಿಸಿ.

ಎ) ಇಂದಿನವರೆಗೆ ಭೂ ಕಂದಾಯ ಮತ್ತು ಇತರ ತೆರಿಗೆಗಳನ್ನು ಪಾವತಿಸಲಾಗಿದೆಯೇ : ಹೌದು ಇಲ್ಲ

ಬಿ) ಮುಖ್ಯ ಉದ್ಯೋಗ / ವ್ಯವಹಾರ ಅನುಭವ (ವರ್ಷಗಳಲ್ಲಿ)

VI. ಲಭ್ಯವಿರುವ/ಪ್ರಸ್ತಾವಿತ ಮೂಲಸೌಕರ್ಯ:

ಮೂಲಸೌಕರ್ಯ	ಅಸ್ತಿತ್ವದಲ್ಲಿರುವ ಮೂಲಸೌಕರ್ಯ (ವಿವರಗಳನ್ನು ನೀಡಿ - ಗಾತ್ರ, ವಿಸ್ತೀರ್ಣ, ಸಂಖ್ಯೆ, HP ಇತ್ಯಾದಿ)	ಪ್ರಸ್ತಾವಿತ ಮೂಲಸೌಕರ್ಯ
1. ಪ್ರಾಣಿಗಳಿಗೆ ಶೆಡ್/ವಸತಿ 2. ಯಂತ್ರೋಪಕರಣಗಳಿಗೆ ಶೆಡ್/ಕಟ್ಟಡ ಇತ್ಯಾದಿ. 3. ವಿದ್ಯುತ್ ಮತ್ತು ಇಂಧನ 4. ನೀರು 5. ಮೇವು/ಆಹಾರ 6. ಸಂಸ್ಕರಣಾ ಸೌಲಭ್ಯಗಳು 7. ಇತರೆ		

VII. ಉತ್ಪನ್ನಗಳ ಮಾರಾಟಕ್ಕೆ ಲಭ್ಯವಿರುವ ಸೌಲಭ್ಯಗಳು;

ಪ್ರಕಾರ	ಲಭ್ಯತೆ (ಪೂರ್ಣ ವಿವರಗಳನ್ನು ನೀಡಿ)
1. ಟ್ರೈ-ಅಪ್ ವ್ಯವಸ್ಥೆ 2. ಉತ್ಪನ್ನಗಳಿಗೆ ಬೇಡಿಕೆ 3. ಮಾರಾಟಕ್ಕೆ ಇತರ ಸೌಲಭ್ಯಗಳು 4. ಇತರೆ	

VIII. ಅಗತ್ಯವಿರುವ ಹಣಕಾಸಿನ ವಿವರಗಳು.

ಎ. ಕಾರ್ಯಕಾರಿ ಬಂಡವಾಳ/ಕಿಸಾನ್ ಕ್ರೆಡಿಟ್ ಕಾರ್ಡ್ ಬೆಳೆ ಉತ್ಪಾದನೆ / ಕೆಸಿಸಿ ಕೃಷಿ ಮಿತ್ರ:

ii). ಬೆಳೆ ಸಾಗುವಳಿ

ಋತು	ಬೆಳೆ	ಬೀಜ ಬಿತ್ತನೆಯ /ಕೊಯ್ಲು ಮಾಸ	ಸಾಗುವಳಿ ಪ್ರದೇಶ(ಎಕರೆ)		ಹಣಕಾಸು ಪ್ರಮಾಣ	ಸಾಲದ ಮೊತ್ತ
			ಸರ್ವೆ ನಂಬರು	ವಿಸ್ತೀರ್ಣ		

	ಕಾರ್ಯಕಾರಿ ಬಂಡವಾಳದ ಅವಶ್ಯಕತೆಗಳು	ವೆಚ್ಚ	ಮಾರ್ಜಿ ನ್‌ನ %	ಮಾರ್ಜಿನ್ (ರೂಗಳಲ್ಲಿ)	ವಿನಂ ತಿಸಿದ ಸಾಲ (ರೂಗ ಳಲ್ಲಿ)
ii)	ಕೊಯ್ಲಿನ ನಂತರದ / ಮನೆ / ಬಳಕೆಯ ಅವಶ್ಯಕತೆಗಳು (ಮಿತಿಯ 10%)				
iii)	ಬೇಸಾಯದ ಸ್ವತ್ತುಗಳ ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳು (ಮಿತಿಯ 20%)				
iv)	ಬೆಳೆ ವಿಮೆ ಮತ್ತು/ಅಥವಾ PAIS, ಆರೋಗ್ಯ ವಿಮೆ ಮತ್ತು ಆಸ್ತಿ ವಿಮೆ ಸೇರಿದಂತೆ ಅಪಘಾತ ವಿಮೆ.				
ಒಟ್ಟು					

ಬಿ) ಕಿಸಾನ್ ಕ್ರೆಡಿಟ್ ಕಾರ್ಡ್ ಸಂಬಂಧಪಟ್ಟ ವ್ಯವಹಾರಗಳಿಗೆ ಕಾರ್ಯಕಾರಿ ಬಂಡವಾಳ

ಚಟುವಟಿಕೆ ಸ್ವರೂಪ	ಹಣಕಾಸಿನ ಪ್ರಮಾಣ (ರೂ.)	ಅಗತ್ಯವಿರುವ ಸಾಲದ ಮೊತ್ತ (ರೂ.)

ಸಿ) ಕೆನರಾ ಕಿಸಾನ್ ಓಡಿ

	ಕಾರ್ಯಕಾರಿ ಬಂಡವಾಳದ ಅವಶ್ಯಕತೆಗಳು	ವೆಚ್ಚ	ಮಾರ್ಜಿನ್ ನ %	ಮಾರ್ಜಿನ್ (ರೂಗಳಲ್ಲಿ)	ವಿನಂತಿಸಿದ ಸಾಲ (ರೂಗಳಲ್ಲಿ)
ಎ	ಸಂಬಂಧಪಟ್ಟ ವ್ಯವಹಾರಗಳಿಗೆ ಕಾರ್ಯಕಾರಿ ಬಂಡವಾಳದ ಅವಶ್ಯಕತೆಗಳು, ಕೃಷಿ ಯಂತ್ರೋಪಕರಣಗಳು / ಉಪಕರಣಗಳ ನಿರ್ವಹಣೆ				
ಬಿ	ದುರಸ್ತಿ ಮತ್ತು ಬದಲಿ ತರುವ ವೆಚ್ಚಗಳು				
ಸಿ	ಕೃಷಿಯೇತರ ವಲಯಕ್ಕೆ ಕಾರ್ಯ ಬಂಡವಾಳ 30% (ಎ+ಬಿ)				
ಡಿ	ಬಳಕೆಯ ಅವಶ್ಯಕತೆಗಳು 20% (ಎ+ಬಿ+ಸಿ)				
ಇ	ನೈಜ ಖಾಸಗಿ ಸಾಲಗಳ ಮರುಪಾವತಿ:				
ಒಟ್ಟು					

ಡಿ) ಜಾನುವಾರು, ಉಪಕರಣಗಳು, ಕೃಷಿ ಯಂತ್ರೋಪಕರಣಗಳ ಖರೀದಿಯಂತಹ ಹೂಡಿಕೆ ಸಾಲದ ಅವಶ್ಯಕತೆಗಳು.....

ಖರೀದಿಸಬೇಕಾದ ಸ್ವತ್ತುಗಳ ವಿಧಗಳು	ತಳಿ/ತಯಾರಿಕೆ/HP	ಘಟಕಗಳ ಸಂಖ್ಯೆ	ಆಸ್ತಿಯ ವಯಸ್ಸು	ತಯಾರಿಕಾ ವರ್ಷ	ವೆಚ್ಚ (ರೂಗಳಲ್ಲಿ)	ಸಹಾಯಧನ, ವುದಾದರೂ ಇದ್ದರೆ (ರೂಗಳಲ್ಲಿ)	ಮಾರ್ಜಿನ್ (ರೂಗಳಲ್ಲಿ)	ಅಗತ್ಯ ಸಾಲದ ಮೊತ್ತ
ಒಟ್ಟು								

ಇ) ಅಭಿವೃದ್ಧಿ ಸಾಲದ ಅವಶ್ಯಕತೆ

1. ಭೂ ಅಭಿವೃದ್ಧಿ, ತೋಟಗಾರಿಕೆ

ಪ್ರಸ್ತಾವಿತ ಅಭಿವೃದ್ಧಿ ಕಾರ್ಯದ ಸ್ವರೂಪ	ಪ್ರತಿ ಚದರಕ್ಕೆ ವೆಚ್ಚ ಅಡಿ/ಎಕರೆ/RFT	ಒಟ್ಟು ವಿಸ್ತೀರ್ಣ/ ಉದ್ದ	ಒಟ್ಟು ವೆಚ್ಚ	ಸಹಾಯ ಧನ	ಮಾರ್ಜಿನ್	ಅಗತ್ಯ ಸಾಲದ ಮೊತ್ತ

2. ಕೃಷಿ ಅರಣ್ಯನಿರ್ಮಾಣ

ಬೆಳೆಯ / ಮರದ ಹೆಸರು	ವಿಸ್ತೀರ್ಣ	ಸರ್ವೆ ನಂಬರು,ಗ್ರಾಮ ಮತ್ತು ತಾಲ್ಲೂಕು	ಕೃಷಿ ಅರಣ್ಯನಿರ್ಮಾಣವು ರಾಜ್ಯ ಸರ್ಕಾರದ ಯಾವುದೇ ನಿಯಮಗಳಿಂದ ನಿಯಂತ್ರಿತವಲ್ಲದುದ್ದೆಯೇ? ಹಾಗಿದ್ದಲ್ಲಿ ವಿವರಗಳು

3. ಎಸ್ಟೇಟ್ ಖರೀದಿ ಸಾಲ

ಎಸ್ಟೇಟ್‌ಗಳ ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಸಂಬಂಧ, ಯಾವುದಾದರೂ ಇದ್ದರೆ	
ಮಾರಾಟಗಾರರ ರಚನೆ	
ಮಾರಾಟಗಾರರು ಪಜಾ/ಪಪಂ ಸಮುದಾಯಕ್ಕೆ ಸೇರಿದವರೇ?	
ಖರೀದಿದಾರರ ರಚನೆ	
ಅರ್ಜಿದಾರರು (ಉದ್ದೇಶಿತಖರೀದಿದಾರರು) ರಾಜ್ಯ ಸರ್ಕಾರವು ನಿಗದಿಪಡಿಸಿದ ನಿಯಮಾನುಸಾರ ಕೃಷಿಕರೆನಿಸಿಕೊಳ್ಳಲು ಅರ್ಹರಾಗಿರುತ್ತಾರೆಯೇ / ಅಡಿಕೆ ತೋಟ ಖರೀದಿಗೆ ಸಾಲವನ್ನು ಪರಿಗಣಿಸುವ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ನಿಗದಿಪಡಿಸಿದ ಆದಾಯ ಮಾನದಂಡಗಳನ್ನು ಪೂರೈಸುತ್ತಾರೆಯೇ?	
ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವಿಸಿದ ಭೂಮಿ ಸೇರಿದಂತೆ ಒಟ್ಟು ಭೂ ಹಿಡುವಳಿಯು ಆಯಾ ರಾಜ್ಯದ ಭೂ ಗರಿಷ್ಠಮಿತಿಯ ಮಾನದಂಡಗಳೊಳಗೆ ಇದೆಯೇ (3)	
ಪಜಾ/ಪಪಂ ರೈತರ ಒಡತನದ ಭೂಮಿಯ ಪರಭಾರಿಗೆ ನಿರ್ಬಂಧಗಳಿವೆಯೇ? ಅದು ಈ ಭೂಮಿಗೆ ಅನ್ವಯಿಸುತ್ತದೆಯೇ?	
ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಲವನ್ನು ಬಳಸಿಕೊಳ್ಳುವ ಸಾಧ್ಯತೆಗಳು ಎಷ್ಟಿವೆ?	

ಅಸ್ತಿತ್ವದಲ್ಲಿರುವ ಎಸ್ಟೇಟ್‌ಗಳಿಗೆ ಸಂಬಂಧಿಸಿದಂತೆ ನಿರ್ವಹಣೆಯ ಮಟ್ಟದ ಬಗ್ಗೆ ವಿವರಗಳು (ಕಾರ್ಮಿಕರ ವಿಷಯದಲ್ಲಿ; ವಾರ್ಷಿಕ ನಿರ್ವಹಣೆ; ಇತ್ಯಾದಿ).	
ನೆಡುತೋಪು ತೆರಿಗೆ, ಸಂಪತ್ತು ತೆರಿಗೆ, ಕೃಷಿ ಆದಾಯ ತೆರಿಗೆ, ಮುಂತಾದ ಎಲ್ಲಾ ತೆರಿಗೆಗಳನ್ನು ಇಂದಿನವರೆಗೆ ಪಾವತಿಸಲಾಗಿದೆಯೇ?	
ಖರೀದಿ ಹಣ	
ಮಾರುಕಟ್ಟೆ ದರ	
ರಾಜ್ಯವು ನಿಗದಿಪಡಿಸಿದ ಮಾರ್ಗದರ್ಶನ ಮೌಲ್ಯ/ವೃತ್ತ ದರ	
ಯಾವ ಮೌಲ್ಯಕ್ಕೆ ಎಸ್ಟೇಟ್ ನೋಂದಾಯಿಸಲು ಪ್ರಸ್ತಾಪಿಸಲಾಗಿದೆ.	
ಖರೀದಿಸಲು ಪ್ರಸ್ತಾಪಿಸಲಾದ ಭೂಮಿಯ ಸ್ವತ್ತು ವರ್ಗಾವಣೆ ವಿಧಾನ	

ಎಫ್) ಒತ್ತೆಸಾಲ/ಬೆಳೆಸಾಲ

ಸರಕುಗಳ ಹೆಸರು ಮತ್ತು ವಿವರಣೆ / ಸರಕುಗಳ ಹಕ್ಕುದಾಖಲೆಗಳು	ನಿಮ್ಮ ಎಲ್. ಸಿ ಮತ್ತು ಇನ್ವೆ ಡ್ ಫ್ ಬಿಲ್ ಸಂಖ್ಯೆ	ಒತ್ತೆ ಇಡಬೇಕಾದ ಘಟಕಗಳ ಸಂಖ್ಯೆ	ಕೆಜಿಯಲ್ಲಿ ಪ್ರತಿಯೂ ಟ್ ತೂಕ	ಪ್ರತಿಯೂ ಟ್ ಗೆ ಮಾರುಕಟ್ಟೆ ದರ	ಒಟ್ಟು ಮಾರುಕಟ್ಟೆ ಮೌಲ್ಯ	ಇನ್‌ವಾಯ್ಸ್ ಮೌಲ್ಯ ಅಥವಾ ಭೂ ವೆಚ್ಚವು ಸಂದರ್ಭಾನುಸಾರ	ಅಗತ್ಯ ಮುಂಗಡ ಮೊತ್ತ

ಜಿ) ರೇಷ್ಮೆ ವ್ಯವಸಾಯ ಸಾಲಗಳಿಗೆ ಮೌಲ್ಯಮಾಪನ:

ಪಕ್ಷಕಾರರು ರೇಷ್ಮೆ ಕೃಷಿಯಲ್ಲಿ ಅನುಭವವನ್ನು ಹೊಂದಿರುವರೇ?	ರೇಷ್ಮೆ ಕೃಷಿ ಇಲಾಖೆಯಿಂದ ವಿಸ್ತರಣಾ ಮಾರ್ಗದರ್ಶನ ಲಭ್ಯವಿದೆಯೇ?	ಡಿಎಫ್‌ಎಲ್‌ಗಳ ಲಭ್ಯತೆ	ರೇಷ್ಮೆಗೂಡು ಮಾರುಕಟ್ಟೆ ಎಷ್ಟು ದೂರದಲ್ಲಿದೆ ಮತ್ತು ಮಾರಾಟ ವ್ಯವಸ್ಥೆಗಳನ್ನು ಮಾಡಲಾಗಿದೆಯೇ?

ಎಚ್)ಒಳನಾಡುಮೀನುಗಾರಿಕೆ - ಯೋಜನೆಯ ವಿವರಗಳು

ಕೊಳ, ಟ್ಯಾಂಕ್ ಇತ್ಯಾದಿಗಳ ನಿರ್ಮಾಣ / ದುರಸ್ತಿ	
ಉಪಕರಣಗಳು / ಬಿತ್ತನೆ ಮರಿಗಳು / ಮರಿಗಳು	
ಗೊಬ್ಬರ ಕೊಳ	
ಮೀನು ಆಹಾರ	
ಔಷಧಿಗಳು	
ಡೀಸೆಲ್ ಮತ್ತು ಮೊಬೈಲ್ ತೈಲ	
ಬಾಡಿಗೆ ಮೊತ್ತ (ಒಂದು ವರ್ಷ)	
ಕಾರ್ಮಿಕ ವೆಚ್ಚ	
ಇತರ ವೆಚ್ಚ	
ಯೋಜನೆಯ ಒಟ್ಟು ವೆಚ್ಚ	

IX.ಒದಗಿಸಲಾಗುವ ಭದ್ರತೆಗಳು: (ಆಸ್ತಿಗಳ ವಿವರಗಳನ್ನು ನಿರ್ದಿಷ್ಟವಾಗಿ ಹೇಳಿ) ಎ) ಎಕರೆಗಳಲ್ಲಿ ಬೆಳೆಸಿದ/ಬೆಳೆಸಲಿರುವ ಬೆಳೆಗಳ ಹೈಪೋಥೆಕೇಶನ್	ಮೌಲ್ಯ
ಬಿ) ಅಸ್ತಿತ್ವದಲ್ಲಿರುವ ಆಸ್ತಿಗಳ ಒತ್ತೆ ಇಡುವಿಕೆ (ಹೈಪೋಥೆಕೇಶನ್)	
ಸಿ) ಬ್ಯಾಂಕ್ ಹಣಕಾಸಿನಿಂದ ಖರೀದಿಸಬೇಕಾದ ಪ್ರಸ್ತಾವಿತ ಆಸ್ತಿಗಳ ಒತ್ತೆ ಇಡುವಿಕೆ (ಹೈಪೋಥೆಕೇಶನ್)	
ಡಿ)..... ನಿವ್ವಳ ಮೌಲ್ಯವಿರುವ ----- ಅವರು ಖಾತರಿದಾರರು/ಸಹ ಒಡಂಬಡಿಕೆದಾರರು	
ಇ) ಒತ್ತೆಯ ವಿವರಗಳು	

ಎಫ್)ಭೂ ಆಸ್ತಿ/ಕಟ್ಟಡಗಳ ಅಡಮಾನ/ಮುಣಭಾರ

ಗ್ರಾಮ	ಸರ್ವೆ ನಂಬರು	ವಿಸ್ತೀರ್ಣ	ತಾಲ್ಲೂಕು	ಜಿಲ್ಲೆ	ಮುಣ ಭಾರ ಯಾವುದಾದರೂ ಇದ್ದರೆ	ಮೌಲ್ಯ (ರೂ.)

ಒಟ್ಟು						

ಇತರೆ - (ವಿವರಗಳನ್ನು ನೀಡಿ)

X. ಮರುಪಾವತಿ

ಬ್ಯಾಂಕಿನ ನಿಬಂಧನೆಗಳ ಪ್ರಕಾರ ಸಾಲವನ್ನು ಮರುಸಂದಾಯ ಮಾಡಲು ನಾನು/ನಾವು ವಚನಬದ್ಧರಾಗುತ್ತೇವೆ

-----ತಿಂಗಳ ಒಳಗೆ ಮರುಪಾವತಿ

ಕಂತುಗಳು: ಮಾಸಿಕ / ತ್ರೈಮಾಸಿಕ / ಅರ್ಧ-ವರ್ಷ / ವಾರ್ಷಿಕ ಅಂತರಗಳಲ್ಲಿ

ಮರುಪಾವತಿ ಬಿಡುವಿನ ಅವಧಿ: ಅಸಲು ತಿಂಗಳುಗಳು ಬಡ್ಡಿ ತಿಂಗಳುಗಳು

ಮರುಪಾವತಿ: 1ನೇ ಕಂತು - ದಿನ ತಿಂಗಳು ವರ್ಷ----- ಯಿಂದ ಪ್ರಾರಂಭವಾಗುತ್ತದೆ

ಪ್ರಾಪ್ತವಾದ ಸಂಚಿತ ಕಂತು ದಿನ ತಿಂಗಳು ವರ್ಷ-----

ಕಂತು ಮೊತ್ತ

ಘೋಷಣೆ :

ಎ) ಮೇಲೆ ನೀಡಲಾದ ವಿವರಗಳು ನನ್ನ/ನಮ್ಮ ಬಹುಮಟ್ಟಿಗಿನ ತಿಳಿವಳಿಕೆ ಮತ್ತು ನಂಬಿಕೆಯ ಮೇರೆಗೆ ನಿಜವಾಗಿವೆ ಮತ್ತು ಸರಿಯಾಗಿವೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ.

ಬಿ) ಪ್ರಸ್ತಾವಿತ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ನಿಬಂಧನೆಗಳು ಮತ್ತು ಷರತ್ತುಗಳನ್ನು ನಾನು/ನಾವು ಪಾಲಿಸುತ್ತೇವೆ ಮತ್ತು ಕಾಲದಿಂದಕಾಲಕ್ಕೆ ಅಗತ್ಯಪಡಿಸುವ ಎಲ್ಲಾ ವಿವರಗಳನ್ನು ನಿಮಗೆ ಒದಗಿಸುತ್ತೇವೆ.

ಸಿ) ಬ್ಯಾಂಕ್‌ಗೆ ಅಗತ್ಯ ಅಥವಾ ಅಪೇಕ್ಷಣೀಯವೆಂದು ಕಂಡುಬರಬಹುದಾದ ಬ್ಯಾಂಕಿನ ಬಳಿ ಇರುವ ನನ್ನ/ನಮ್ಮ ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಅಥವಾ ಯಾವುದೇ ವಿವರಗಳು ಅಥವಾ ಮಾಹಿತಿಯ ವಿವರಗಳನ್ನು ಯಾವುದೇ ಇತರ ಹಣಕಾಸು ಸಂಸ್ಥೆ/ಸರ್ಕಾರ/ ಯಾವುದೇ ಏಜೆನ್ಸಿ/ಏಜೆನ್ಸಿಗಳಿಗೆ ಬಹಿರಂಗಪಡಿಸಲು ನಾನು/ನಾವು ಈ ಮೂಲಕ ಬ್ಯಾಂಕಿಗೆ ಅಧಿಕಾರ ನೀಡುತ್ತೇವೆ.

ಡಿ) ನಾನು/ನಾವು ಅರ್ಜಿ ಸಲ್ಲಿಸಿದ ದಿನಾಂಕದಂದು ಒದಗಿಸಲಾದ ವಿವರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಏಜೆನ್ಸಿಯಿಂದ ಯಾವುದೇ ಸಾಲಗಳನ್ನು ಪಡೆದಿಲ್ಲ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ.

ಇ) ಬ್ಯಾಂಕ್ ನನಗೆ ನೀಡಿದ ಸಾಲ/ಮುಂಗಡಗಳ ಪೂರ್ವಷರತ್ತಾಗಿ ಸಾಲ/ಮುಂಗಡಗಳ ಮರುಪಾವತಿಯಲ್ಲಿ ಅಥವಾ ಅದರ ಮೇಲಿನ ಬಡ್ಡಿಯ ಮರುಪಾವತಿಯಲ್ಲಿ ಮತ್ತು ಬಾಕಿಸಂದಾಯದ ದಿನಾಂಕದಲ್ಲಿ/ಗಳಲ್ಲಿ ಸಾಲದ ಯಾವುದೇ ಕಂತುಗಳ ಸಂದಾಯದ ಬಗ್ಗೆ ಸುಸ್ತಿದಾರನಾದರೆ ಬ್ಯಾಂಕ್ ಅಥವಾ ಆರ್‌ಬಿಐ ತಮ್ಮ ಸಂಪೂರ್ಣ ವಿವೇಚನೆಯಿಂದ ಸೂಕ್ತವೆಂದು ಭಾವಿಸಬಹುದಾದ ರೀತಿಯಲ್ಲಿ ಮತ್ತು ಅಂತಹ ಮಾಧ್ಯಮದ ಮೂಲಕ ನನ್ನ ಹೆಸರನ್ನು ಸುಸ್ತಿದಾರನೆಂದು ಬಹಿರಂಗಪಡಿಸುವ ಅಥವಾ ಪ್ರಕಟಿಸುವ ಬೇಷರತ್ತು ಹಕ್ಕನ್ನು ಬ್ಯಾಂಕ್ ಅಥವಾ ಆರ್‌ಬಿಐ ಹೊಂದಿರುತ್ತದೆ. ಎಂದು ನಾನು/ನಾವು ಈ ಮೂಲಕ ಒಪ್ಪಿರುತ್ತೇವೆ;

ಎಫ್) ಸಾಲದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಆ ಉದ್ದೇಶಕ್ಕಾಗಿ ಯೇ ಬಳಸಿಕೊಳ್ಳುತ್ತೇವೆಂದು ನಾನು/ನಾವು ವಚನಬದ್ಧರಾಗಿರುತ್ತೇವೆ.

ಜಿ) ನಾನು/ನಾವು, ಬ್ಯಾಂಕಿನ ಯಾವುದೇ ಸಿಬ್ಬಂದಿ ಸದಸ್ಯರು ಬ್ಯಾಂಕಿನ ಸಹಾಯದಿಂದ ನಾವು ಒಡೆತನ ಹೊಂದಿರುವ/ ಖರೀದಿಸಿದ ಉಪಕರಣಗಳು, ಇತರ ಆಸ್ತಿಗಳನ್ನು ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ಪರಿಶೀಲಿಸಲು ಅನುಮತಿಸುತ್ತೇವೆ, ಮತ್ತು ಅಂತಹ ಸಿಬ್ಬಂದಿಗೆ ಅವರು ಬಯಸಿದ ಸಲಕರಣೆಗಳು / ಸ್ವತ್ತುಗಳ ಬಗ್ಗೆ ಎಲ್ಲಾ ವಿವರಗಳು ಮತ್ತು ಮಾಹಿತಿಯನ್ನು ಒದಗಿಸಲು ಒಪ್ಪಿರುತ್ತೇವೆ.

ಎಚ್) ಮೇಲೆ ನಾನು/ನಾವು ಹೊರಗಿನ ಸಾಲದ ಬಗ್ಗೆ ಮಾಡಿದ ಘೋಷಣೆಯು ವಾಸ್ತವದ ತಪ್ಪು ನಿರೂಪಣೆಯನ್ನು ಹೊಂದಿದೆ ಎಂದು ರುಜುವಾತಾದರೆ, ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯಗಳನ್ನು ಸ್ವೀಕರಿಸುವುದರಿಂದ ನನ್ನನ್ನು/ನಮ್ಮನ್ನು ಅನರ್ಹಗೊಳಿಸುವುದು ಬ್ಯಾಂಕ್‌ಗೆ ಸಕ್ರಮವಾಗಿರುತ್ತದೆ. ಇದು ಇಂತಹ ನಮ್ಮ ಕಾರ್ಯದಿಂದ ಬ್ಯಾಂಕ್‌ಗೆ ಯಾವುದೇ ನಷ್ಟ ಉಂಟಾದರೆ ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬ್ಯಾಂಕಿನ ಹಕ್ಕಿನಿಂದ ಭಿನ್ನವಾದ ಕ್ರಮವಾಗಿರುತ್ತದೆ.

ಐ) ನನ್ನ/ನಮ್ಮ ಹೊರಗಿನ ಸಾಲದ ಘೋಷಣೆಯು ವಾಸ್ತವದ ತಪ್ಪು ನಿರೂಪಣೆಯನ್ನು ಹೊಂದಿದೆ ಎಂದು ರುಜುವಾತಾದರೆ, ಬ್ಯಾಂಕ್‌ನಿಂದ ಯಾವುದೇ ಕ್ರೆಡಿಟ್ ಸೌಲಭ್ಯಗಳನ್ನು ಸ್ವೀಕರಿಸುವುದರಿಂದ ನನ್ನನ್ನು/ನಮ್ಮನ್ನು ಅನರ್ಹಗೊಳಿಸುವುದು ಬ್ಯಾಂಕಿಗೆ ಸಕ್ರಮವಾಗಿರುತ್ತದೆ. ಇದು ಇಂತಹ ನಮ್ಮ ಕಾರ್ಯದಿಂದ ಬ್ಯಾಂಕ್‌ಗೆ ಯಾವುದೇ ನಷ್ಟ ಉಂಟಾದರೆ ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬ್ಯಾಂಕಿನ ಹಕ್ಕಿನಿಂದ ಭಿನ್ನವಾದ ಕ್ರಮವಾಗಿರುತ್ತದೆ.

ಜೆ) ಕೆನರಾ ಬ್ಯಾಂಕಿನಿಂದ ನಗದು ಠೇವಣಿ/ನಗದು ಹಿಂಪಡೆಯುವಿಕೆ/ಹಣ ವರ್ಗಾವಣೆ/ಗುರುತಿನ ಪುರಾವೆ ಸೇವೆಗಳು, ಇತ್ಯಾದಿಗಳನ್ನು ಪಡೆಯುವ ಉದ್ದೇಶಗಳಿಗಾಗಿ ಆಧಾರ್ ಆಧಾರಿತ ದೃಢೀಕರಣಕ್ಕಾಗಿ ನನ್ನ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ಮತ್ತು/ಅಥವಾ ಒಂದು ಬಾರಿ ಪಿನ್ (ಒಟಿಪಿ) ಡೇಟಾವನ್ನು ಒದಗಿಸಲು ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ನಾನು/ನಾವು ಈ ಮೂಲಕ ಹೇಳುತ್ತೇವೆ.

ಕ) ದೃಢೀಕರಣಕ್ಕಾಗಿ ನಾವು ಒದಗಿಸುವ ಬಯೋಮೆಟ್ರಿಕ್ಸ್ ಮತ್ತು/ಅಥವಾ ಒಟಿಪಿಯನ್ನು ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ನನ್ನ ಗುರುತನ್ನು ದೃಢೀಕರಿಸಲು ಮಾತ್ರ ಬಳಸಲಾಗುವುದು ಮತ್ತು ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.

ಎಲ್) UIDAI ಗೆ ನಾನು ಒದಗಿಸಿದ ಮಾಹಿತಿಯನ್ನು UIDAIಯು ಕಲ್ಯಾಣ ಸೇವೆಗಳನ್ನು ಒಳಗೊಂಡಂತೆ ಸಾರ್ವಜನಿಕ ಸೇವೆಸಲ್ಲಿಸುತ್ತಿರುವ ಏಜೆನ್ಸಿಗಳಿಗೆ ಹಂಚುವುದಕ್ಕೆ ನನ್ನ/ನಮ್ಮ ಯಾವುದೇ ಆಕ್ಷೇಪವಿಲ್ಲ.

ಎಂ) ಬ್ಯಾಂಕಿನ ಅನುಮತಿಯಿಲ್ಲದೆ ಬೇರೆ ಯಾವುದೇ ಏಜೆನ್ಸಿಯಿಂದ ಸಾಲ ಪಡೆಯದಿರಲು ನಾನು/ನಾವು ವಚನಬದ್ಧರಾಗಿದ್ದೇವೆ.

ಸ್ಥಳ :

ಅರ್ಜಿದಾರರ ಸಹಿ

ದಿನಾಂಕ:

ಅರ್ಜಿದಾರ II ರ / ಸಹ-ಒಡಂಬಡಿಕೆದಾರ / ಖಾತರಿದಾರರ ಸಹಿ

ಅರ್ಜಿದಾರ III ರ / ಸಹ-ಒಡಂಬಡಿಕೆದಾರ / ಖಾತರಿದಾರರ ಸಹಿ

ಅರ್ಜಿದಾರ IV ರ / ಸಹ-ಒಡಂಬಡಿಕೆದಾರ / ಖಾತರಿದಾರರ ಸಹಿ

:

ಬ್ಯಾಂಕಿನ ಬಳಕೆಗೆ ಮಾತ್ರ

ಮೌಲ್ಯಮಾಪನ/ಅನುಮೋದನೆ ವರದಿ :

ಕೆನರಾ ಬ್ಯಾಂಕು

RO/CO..... ಇವರಿಗೆ

ಮಂಜೂರಾತಿಗಾಗಿ

ಮರುಪರಿಶೀಲನೆಗಾಗಿ

ಪ್ರಸ್ತಾವದ ಸಂಖ್ಯೆ	CIC ಸ್ಟೋರ್/ರಿಸ್ಕ್ ಗ್ರೇಡ್	ಸಾಲ ಖಾತೆ ಸಂಖ್ಯೆ	SB ಖಾತೆ ಸಂಖ್ಯೆ

ಅರ್ಜಿ ಸಲ್ಲಿಸಿದ ಮೊತ್ತ ರೂ.....

ಮಂಜೂರು ಮಾಡಿದ/ಶಿಫಾರಸು ಮಾಡಿದ ಮೊತ್ತ ರೂ.....

1. ಪಕ್ಷಕಾರನ ಹೆಸರು :

2. ಸಾಲದ ಉದ್ದೇಶ :

3. ಯೋಜನೆಯ ಒಟ್ಟು ವೆಚ್ಚ ರೂ..... ಮಾರ್ಜಿನ್ ಹಣ ರೂ.....
(ಮಾರ್ಜಿನ್.....%)

4. ಸಾಲದ ಮೊತ್ತ ರೂ..... ಬಡ್ಡಿದರಸಾಲಿಯಾನ ಶೇಖಡಾ-----

5. ಕಾರ್ಯಕಾರಿ ಬಂಡವಾಳ ಮಿತಿಗಳಿಗೆ ಶಿಫಾರಸು: ಕೆಸಿಸಿ/ಕಿಸಾನ್ ಓಡಿ/ಇತರ ಕಾರ್ಯಕಾರಿ
ಬಂಡವಾಳ ಮಿತಿಗಳು

5.1 ಬೆಳೆ ಉತ್ಪಾದನೆಗೆ ಕೆಸಿಸಿ:

ಎ) ಬೆಳೆ ಸಾಗುವಳಿ ವೆಚ್ಚಗಳು

ಖು ತು	ಬೆ ಳೆ	ಸಾಗುವಳಿ ಪ್ರದೇಶ		ಬಿತ್ತನೆತಿಂ ಗಳು	ಕೊಯ್ಲುತಿಂ ಗಳು	ಹಣಕಾ ಸು ಪ್ರಮಾ ಣ	ಬೆಳೆ ಮೌ ಲ್ಯ	ಶಿಫಾರ ಸು ಮಾಡ ಲಾದ ಮಿತಿ
		ಸರ್ವೆ ನಂಬ ರು	ವಿಸ್ತೀ ರ್ಣ					

ಕ್ರಮ ಸಂಖ್ಯೆ

ಬಿ) ಸುಗ್ಗಿನಂತರ/ ಮನೆ / ಬಳಕೆ ಅಗತ್ಯತೆಗಳು : _____

ಸಿ) ಫಾರಂ ಆಸ್ತಿಗಳ ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳು: _____

ಡಿ) ಬೆಳೆ ವಿಮೆ ಮತ್ತು/ಅಥವಾ PAIS, ಆರೋಗ್ಯ ವಿಮೆ ಮತ್ತು ಆಸ್ತಿ ವಿಮೆ ಸೇರಿದಂತೆ

ಅಪಘಾತ ವಿಮೆ: _____

ಇ) ಒಟ್ಟು (ಎ+ಬಿ+ಸಿ+ಡಿ) : _____

ಕೆಸಿಸಿಎಸ್‌ನ 5ನೇ ವರ್ಷದ ಮಿತಿ ಲೆಕ್ಕಾಚಾರ

I ನೇ ವರ್ಷ	ಪ್ರಸ್ತುತ ವರ್ಷದ ಮೌಲ್ಯಮಾಪನ (ಇ)	ರೂ
II ನೇ ವರ್ಷ	ಹಿಂದಿನ ವರ್ಷಕ್ಕಿಂತ 10% ಹೆಚ್ಚಳ	ರೂ.
III ನೇ ವರ್ಷ	ಹಿಂದಿನ ವರ್ಷಕ್ಕಿಂತ 10% ಹೆಚ್ಚಳ	ರೂ.
IV ನೇ ವರ್ಷ	ಹಿಂದಿನ ವರ್ಷಕ್ಕಿಂತ 10% ಹೆಚ್ಚಳ	ರೂ.
V ನೇ ವರ್ಷ	ಹಿಂದಿನ ವರ್ಷಕ್ಕಿಂತ 10% ಹೆಚ್ಚಳ	ರೂ.

5.2 ಕೆಸಿಸಿ ಸಂಬಂಧಿತ ಚಟುವಟಿಕೆಗಳಿಗೆ ಕಾರ್ಯಕಾರಿ ಬಂಡವಾಳ

ಚಟುವಟಿಕೆ ಸ್ವರೂಪ	ಹಣಕಾಸಿನ ಪ್ರಮಾಣ (ರೂ.)	ಅರ್ಹ ಮೊತ್ತ (ರೂ.)

5.3 ಸಹ ಭದ್ರತೆಯಾಗಿ ಚಿನ್ನದ ಆಭರಣಗಳೊಂದಿಗೆ ಕೆಸಿಸಿಗಳು

ನಾನು/ನಾವು ಒತ್ತಿಇಡಲಿರುವ ಆಭರಣಗಳ ವಿವರಗಳನ್ನು ಇಲ್ಲಿ ಕೆಳಗೆ ಒದಗಿಸಿದ್ದೇವೆ.

ಒಡವೆಯ ವರ್ಣನೆ	ಒಟ್ಟು ತೂಕ	ನಿವ್ವಳ ತೂಕ	ಚಿನ್ನದ ದರ ಪ್ರತಿ ಗ್ರಾಂಗೆ (ರೂ.ಗಳಲ್ಲಿ)	ಮೌಲ್ಯಮಾಪನ ಮಾಡಿದ ಮೌಲ್ಯ (ರೂ.ಗಳಲ್ಲಿ)

ನಾನು ಈ ಮೂಲಕ ಘೋಷಿಸುವುದು ಮತ್ತು ಪ್ರಮಾಣೀಕರಿಸುವುದೇನೆಂದರೆ

1. ಮೇಲೆ ಸೂಚಿಸಲಾದ ಷೆಡ್ಯೂಲಿನಲ್ಲಿರುವ ಆಭರಣಗಳನ್ನು ನಾನು ಪರೀಕ್ಷಿಸಿದ್ದೇನೆ.

2. ಒಟ್ಟು ತೂಕ, ನಿವ್ವಳ ತೂಕ ಮತ್ತು ಮೌಲ್ಯಮಾಪನ ಮಾಡಿದ ಮೌಲ್ಯವನ್ನು ಷೆಡ್ಯೂಲಿನಲ್ಲಿ ಒದಗಿಸಲಾದ ವಿವರಗಳ ಪ್ರಕಾರ ಮಾಡಲಾಗಿರುತ್ತದೆ ಮತ್ತು ಮೇಲಿನ ಮೌಲ್ಯ ಮಾಪನಕ್ಕೆ ನಾನು ಖಾತರಿನೀಡುತ್ತೇನೆ.

ಸ್ಥಳ :

ದಿನಾಂಕ :

ಮೌಲ್ಯಮಾಪನ ಮಾಡುವವರ ಸಹಿ

ನಾನು/ನಾವು ದೃಢೀಕರಿಸುವುದೇನೆಂದರೆ;

1. ನಾನು/ನಾವು ಸದರಿ ಆಭರಣಗಳ ನಿಜವಾದ ಮಾಲೀಕ/ಮಾಲೀಕರು ಮತ್ತು ಅಥವಾ ಷೆಡ್ಯೂಲಿನಲ್ಲಿ ವಿವರಿಸಿದ ಚಿನ್ನದ ಆಭರಣಗಳ ಮೇಲೆ ಹಿಂದಿನ ಹೊಣೆಗಾರಿಕೆ ಅಥವಾ ಋಣಭಾರವನ್ನು ರಚಿಸಲಾಗಿದೆ. ಯಾವುದೇ ಸಮಯದಲ್ಲಿ ಸಾಲವನ್ನು ಹಿಂಪಡೆಯಲು ಬ್ಯಾಂಕ್‌ಗೆ ಹಕ್ಕಿದೆ ಎಂದು ನನಗೆ/ನಮಗೆ ತಿಳಿದಿದೆ.

2. ನಾನು/ನಾವು ಪಾವತಿಸಬೇಕಾದ ಯಾವುದೇ ಖಾತೆಗೆ/ಗಳಿಗೆ ಅಥವಾ ನಾನು/ನಾವು ಖಾತರಿದಾರ/ಜಾಮೀನುದಾರ/ಸಹ-ಒಡಂಬಡಿಕೆದಾರ/ರು ಆಗಿರುವ ಯಾವುದೇ ವ್ಯಕ್ತಿಯ

ಖಾತೆ/ಗಳಿಗೆ ಹಣದ ವಿನಿಯೋಗಕ್ಕಾಗಿ ಒತ್ತೆಯಿಟ್ಟ ಆಭರಣಗಳನ್ನು ನೀವು ಮಾರಾಟ ಮಾಡಲು ನಾನು/ನಾವು ನಿರ್ದಿಷ್ಟವಾಗಿ ನಿಮಗೆ ಅಧಿಕಾರ ನೀಡುತ್ತೇನೆ/ವೆ ಮತ್ತು ಮೇಲೆ ಹೇಳಿದ ಬಾಕಿ ಹಣದಲ್ಲಿ ಮಾರಾಟದಿಂದ ಬಂದ ಹಣವನ್ನು ಸಾಲತೀರಿಸಲು ಬಳಸಿಕೊಂಡ ಮೇಲೂ ಕೊರತೆಬೀಳುವ ಹಣವೂ ಸೇರಿದಂತೆ ಸದರಿ ಹಣದ ವಸೂಲಿಗೆ ನಿಮಗಿರುವ ಹಕ್ಕಿಗೆ ಯಾವುದೇ ಬಾಧೆ ಆಗದಂತೆ ಹಣವಾಗಿ ಪರಿವರ್ತಿಸಲು ನೀವು ಸೂಕ್ತವೆಂದು ಭಾವಿಸುವ ಸಾರ್ವಜನಿಕ/ಖಾಸಗಿ ಹರಾಜಿನಲ್ಲಿ ಅಡವಿಟ್ಟ ಆಭರಣಗಳ ಅಂತಹ ಮಾರಾಟದ ಬಗ್ಗೆ ನೋಟಿಸು ಪಡೆಯಲು ನಮ್ಮ ಹಕ್ಕುಗಳನ್ನು ನಾವು ಬಿಟ್ಟುಕೊಡುತ್ತೇವೆ.

ಸಾಲಗಾರ/ರುಗಳ ಸಹಿ

ಚಿನ್ನದ ಆಭರಣಗಳನ್ನು ಸಹ ಭದ್ರತೆಯಾಗಿ ಹೊಂದಿರುವ ಕೆಸಿಸಿ: ಮಿತಿಯ ಮೌಲ್ಯಮಾಪನ

(ಎ) ಕೆಸಿಸಿಗಳ ಅಡಿಯಲ್ಲಿ ಬೆಳೆ ಉತ್ಪಾದನೆ / ಸಂಬಂಧಿತ ಚಟುವಟಿಕೆಗಳಿಗೆ ಕಾರ್ಯಕಾರಿ ಬಂಡವಾಳದ* : ಅರ್ಹ ಮಿತಿ.

ರೂ. _____

(ಬಿ) ಚಿನ್ನದ ಮೌಲ್ಯಮಾಪನ ಮಾಡಿದ ಮೌಲ್ಯ : ರೂ. _____

(ಸಿ) ಮಂಜೂರಾದ ಮಿತಿ (ಎ ಅಥವಾ ಬಿ ಯಾವುದು ಕಡಿಮೆಯೋ ಅದು) : ರೂ. -----

*ಸೂಚನೆ:- ಅನ್ವಯಿಸದಿರುವುದನ್ನು ಹೊಡೆದುಹಾಕಿ.

5.4 ಕೆನರಾ ಕಿಸಾನ್ OD	ವೆಚ್ಚ	ಮಾರ್ಜಿನ್%	(ರೂ.)	ಶಿಫಾರಸು ಮಾಡಲಾದ/ ಮಂಜೂರು ಮಾಡಲಾದ ಮಿತಿ
ಎ) ಸಂಬಂಧಿತ ಚಟುವಟಿಕೆಗಳಿಗೆ ಕಾರ್ಯಕಾರಿ ಬಂಡವಾಳ				
ಬಿ) ಕೃಷಿ ಯಂತ್ರೋಪಕರಣಗಳಿಗೆ / ಉಪಕರಣಗಳ ನಿರ್ವಹಣೆಗೆ ಕಾರ್ಯಕಾರಿ ಬಂಡವಾಳ				
ಸಿ) ದುರಸ್ತಿ ಮತ್ತು ಬದಲಿಗಳು (ವಿವರಗಳನ್ನು ನೀಡಿ)				
ಡಿ) ಬಳಕೆಯ ಅಗತ್ಯಗಳು				
ಇ) ಕೃಷಿಯೇತರ ವಲಯಕ್ಕೆ ಕಾರ್ಯಕಾರಿ ಬಂಡವಾಳ				
ಎಫ್) ನೈಜ ಖಾಸಗಿ ಸಾಲಗಳ ಮರುಪಾವತಿ				

ಕಿಸಾನ್ OD - ಮಿತಿಯ ಮೌಲ್ಯಮಾಪನ.

i) (5.4 ಎ+ 5.4 ಬಿ+ 5.4 ಸಿ + 5.4 ಡಿ+ 5.4 ಇ+ 5.4ಎಫ್) ಪ್ರಕಾರ ನಿರ್ಣಯಿಸಲಾದ ಮಿತಿ	
ii) ಒಟ್ಟು ವಾರ್ಷಿಕ ಆದಾಯ	
iii) ಒಟ್ಟು ವಾರ್ಷಿಕ ಆದಾಯದ 50%	
iv) ಅಡಮಾನ ಇಡಬೇಕಾದ ಆಸ್ತಿಗಳ ಮೌಲ್ಯ	
v)ಅದರಲ್ಲಿ ಈಗಿರುವ ಮಿತಿಗಳನ್ನು ಕಳೆಯಿರಿ ಎ) ಚಾಲನೆಯಲ್ಲಿರುವ ಖಾತೆಗಳು - ಮಿತಿಗಳು ಬಿ) ಏಕ ಟ್ರಾನ್ಸಾಕ್ಶನ್ ಖಾತೆಗಳು - ಹೊಣೆಗಾರಿಕೆ ಸಿ) ಏಕ ಟ್ರಾನ್ಸಾಕ್ಶನ್ ಖಾತೆಗಳು - ಬಳಸಿಕೊಳ್ಳದ ಮಿತಿ	
vi) ಅಡಮಾನ ಇಡಬೇಕಾದ ಆಸ್ತಿಗಳ ಉಳಿದ ಮೌಲ್ಯ	
ಕಿಸಾನ್ OD ಗಾಗಿ ಒಟ್ಟು ಮೌಲ್ಯಮಾಪನ ಮಿತಿ	

ಸಿ) ಗೋದಾಮಿನ ವಿವರಗಳು

ಗೋದಾಮಿನ ಪ್ರವರ್ಗ	ಹೆಸರು ಮತ್ತು ಕಚೇರಿ ವಿಳಾಸ	ಗೋದಾಮಿಗೆ ಪಾವತಿಸಬೇಕಾದ ಒಟ್ಟು ಬಾಡಿಗೆ	ಬಿಡುಗಡೆಯ ನಿರೀಕ್ಷಿತ ದಿನಾಂಕ
ಕೇಂದ್ರ ಗೋದಾಮು/ ರಾಜ್ಯ ಗೋದಾಮು/ ಖಾಸಗಿ ಗೋದಾಮು/ ಕೋಲ್ಡ್ ಸ್ಟೋರೇಜ್ /ಇಪಿಎಸ್ ಯು			

ಉತ್ಪನ್ನ ಸಾಲ ಮಾಡೆಲ್ ಸಂಖ್ಯೆ _____ ನಿಂದ ನಿರ್ದಿಷ್ಟಪಡಿಸಿದ ಪ್ರಕಾರ ಗರಿಷ್ಠ
ಅನುಮತಿಸುವ ಸಾಲದ ಮೊತ್ತ ರೂ _____ ಮತ್ತು ಮಾರ್ಜಿನ್.ರೂ _____ (%)

8) ರೇಷ್ಮೆಕೃಷಿ ಸಾಲದ ಆರ್ಥಿಕ ಅಂಶಗಳು

ಆದಾಯ ಮತ್ತು ವೆಚ್ಚದ ವಿವರಗಳು

ಖರ್ಚು	ರೂ	ಆದಾಯ	ರೂ
ಉಪ್ಪುನೇರಳೆ ಗಿಡದ ನಿರ್ವಹಣೆಯ ವೆಚ್ಚ		ರೇಷ್ಮೆ ಗೂಡು ಮಾರಾಟದಿಂದ	
ಹುಳುಗಳನ್ನು ಸಾಕಲು ಆದ ವೆಚ್ಚ		ಉಪ್ಪುನೇರಳೆ ಗಿಡದ ಮಾರಾಟದಿಂದ	
ಇತರ ವೆಚ್ಚಗಳು		ಇತರ ಮೂಲಗಳಿಂದ ಬರುವ ಆದಾಯ	
ಮನೆ ವೆಚ್ಚ			

ಇತರೆ			
ವೆಚ್ಚಕ್ಕಿಂತ ಹೆಚ್ಚಿನ ಆದಾಯ		ಆದಾಯಕ್ಕಿಂತ ಹೆಚ್ಚಿನ ವೆಚ್ಚ	
ಒಟ್ಟು		ಒಟ್ಟು	

9) ಒಳನಾಡು ಮೀನುಗಾರಿಕೆ ಆರ್ಥಿಕ ಅಂಶಗಳು.

ಆದಾಯ	ಕಳೆದ 2 ವರ್ಷ		ಮುಂದಿನ 2 ವರ್ಷಗಳ ನಿರೀಕ್ಷೆ	
ಬೆಳೆ ಪ್ರಭೇದಗಳು/ಮೀನಿನ ಹೆಸರು				
ದಾಸ್ತಾನು ಸಂಖ್ಯೆ				
ಉಳಿದ ಮೀನು ಸಂಖ್ಯೆ				
ಒಟ್ಟು ತೂಕ ಕೆಜಿಗಳಲ್ಲಿ				
ಪ್ರತಿ ಕೆಜಿಗೆ ದರ				
ಒಟ್ಟು ಆದಾಯದ ಮೊತ್ತ				

ವೆಚ್ಚ

ಬಿತ್ತನೆ ಮೀನು/ಬೆರಳು ಮೀನು				
ಮೀನು ಆಹಾರ				
ಗೊಬ್ಬರಹಾಕುವುದು				
ಔಷಧಿಗಳು				
ಡೀಸೆಲ್ ಮತ್ತು ಮೊಬೈಲ್ ತೈಲ				

ಬಾಡಿಗೆ ಹಣ				
ಇತರೆ ವೆಚ್ಚಗಳು				
ಒಟ್ಟು ವೆಚ್ಚಗಳು				

ಒಟ್ಟು ಆದಾಯ/ ಮಾರಾಟದ ಮೌಲ್ಯ				
ಒಟ್ಟು ವೆಚ್ಚ				
ಮೀನುಕೃಷಿಯಿಂದ ಆದಾಯ				

ವಾರ್ಷಿಕ ಆದಾಯದ ವಿವರಗಳು				
ಮೀನುಕೃಷಿಯಿಂದ ಆದಾಯ				
ಇತರೆ ಮೂಲಗಳಿಂದ ಆದಾಯ				
ಒಟ್ಟು ವಾರ್ಷಿಕ ಆದಾಯ				
ವೆಚ್ಚಗಳ ವಿವರಗಳು				
ಮನೆ ವೆಚ್ಚ				
ಇತರೆ ವೆಚ್ಚಗಳು				
ನಿವ್ವಳ ಹೆಚ್ಚುವರಿ				
ಒಟ್ಟು ವೆಚ್ಚ				

10. ಆರ್ಥಿಕ ಅಂಶಗಳು (ಸಾವಧಿ ಸಾಲಗಳು)

10.1 ಕೃಷಿ ಯಂತ್ರೋಪಕರಣಗಳು / ALLHV ಹೊರತುಪಡಿಸಿ ಅಭಿವೃದ್ಧಿ ಸಾಲಗಳು, ಸಣ್ಣ ನೀರಾವರಿ ಸಾಲಗಳು, ಇತರ ಬೆಳೆ ಆಧಾರಿತ ಚಟುವಟಿಕೆಗಳಿಗೆ ನಗದು ಹರಿವು ಮತ್ತು ಆದಾಯ ಹೆಚ್ಚಳ.

ಕ್ರ. ಸಂ.	ಬೆಳೆಯ ಹೆಸರು	ಎಕರೆಗಳಲ್ಲಿ ವಿಸ್ತಾರ	ಪ್ರತಿ ಎಕರೆಗೆ ಇಳುವರಿ ಕ್ವಿಂಟಾಲ್ ಗಳು	ಒಟ್ಟು ಇಳುವರಿ ಕ್ವಿಂಟಾಲ್ ಗಳು	ಪ್ರತಿ ಕ್ವಿಂಟಾಲ್ ಗೆ ಬೆಲೆ	ಒಟ್ಟು ಮೌಲ್ಯ (ರೂ.)	ಬೇಸಾಯದ ವೆಚ್ಚ(ಯಂತ್ರೋಪಕರಣ ನಿರ್ವಹಣೆ ಸೇರಿದಂತೆ) (ರೂ.)	ಒಟ್ಟು ಬೇಸಾಯದ ವೆಚ್ಚ (ರೂ.)	ಒಟ್ಟು ಹೆಚ್ಚುವರಿ (7-9) ರೂ.
೧	೨	೩	೪	೫	೬	೭	೮	೯	೧೦
ಅಭಿವೃದ್ಧಿ ಪೂರ್ವ									
	ಒಟ್ಟು								
ಅಭಿವೃದ್ಧಿ ನಂತರ									
	ಒಟ್ಟು								

ಎ) ಅಭಿವೃದ್ಧಿ ನಂತರ 10 ನೇ	ರೂ.	ಡಿ) ಇತರ ರೈತರಿಗೆ ಸರಬರಾಜನ್ನುಬಾಡಿಗೆಗೆ	ರೂ.
-------------------------	-----	------------------------------------	-----

ಅಂಕನದಲ್ಲಿ ಒಟ್ಟು ಹೆಚ್ಚುವರಿ -		ಕೊಡುವುದರಿಂದ ಆದಾಯವನ್ನು ಸೇರಿಸಿ	
ಬಿ) ಅಭಿವೃದ್ಧಿ ಪೂರ್ವದಲ್ಲಿ 10ನೇ ಅಂಕದಲ್ಲಿ ಒಟ್ಟು ಹೆಚ್ಚುವರಿ	ರೂ.	ಇ) ಬಾಡಿಗೆಗೆ ಕೊಟ್ಟಿದ್ದರಿಂದ ಪಂಪ್‌ಸೆಟ್ / ಸಲಕರಣೆಗಳ ನಿರ್ವಹಣೆ ಖರ್ಚನ್ನು ಕಳೆಯಿರಿ	ರೂ.
ಸಿ) ಬೆಳೆಯಿಂದ ವರ್ಧಿತ ಆದಾಯ (ಎ-ಬಿ)	ರೂ	ಎಫ್) ಏರಿಕೆಯ ಆದಾಯ (ಸಿ + ಡಿ - ಇ)	

10.2 ಎಲ್ಲಾ ಕೃಷಿ ಯಂತ್ರೋಪಕರಣಗಳಿಗೆ ನಗದು ಹರಿವು ಮತ್ತು ಏರಿಕೆಯ ಆದಾಯ:/ ALLHV :

i) ಕೃಷಿ ಜಮೀನನ್ನು ಪ್ರತಿವಕರೆಗೆ ರೂ.ದರದಲ್ಲಿ----- ಏಕರೆಗಳನ್ನು ಬಾಡಿಗೆಗೆ ಕೊಡುವುದರಿಂದ ವಾರ್ಷಿಕ ಉಳಿತಾಯ ರೂ.....

ii) ಕೃಷಿ ಯಂತ್ರೋಪಕರಣಗಳನ್ನು ಪ್ರತಿ ಗಂಟೆಗೆ ರೂ.ನಂತೆ----- ಗಂಟೆಗೆ ಬಾಡಿಗೆಗೆ ಕೊಡುವುದರಿಂದ ವಾರ್ಷಿಕ ಉಳಿತಾಯ ರೂ.....

iii) ವಾರ್ಷಿಕ ನಿರ್ವಹಣಾ ವೆಚ್ಚ : ಎ) : ಜಮೀನಿನ ಸ್ವಂತ ಬಳಕೆ ಗಂಟೆಗೆ..

..... ರೂ.ನಂತೆ..... ಗಂಟೆಗೆ
ರೂ.....

ಬಿ) ಜಮೀನು ಬಳಸಿಕೊಳ್ಳಲು ಬಾಡಿಗೆಗೆ ಕೊಡುವುದರಿಂದ ಗಂಟೆಗೆ -----ದರದಲ್ಲಿ
..... ಗಂಟೆಗೆ-----ರೂಪಾಯಿ

iv) ಒಂದು ವರ್ಷಕ್ಕೆ ಯಂತ್ರೋಪಕರಣಗಳ ಖರೀದಿಯಿಂದ ಹೆಚ್ಚುವರಿ ಆದಾಯ

----- ರೂಪಾಯಿ

v) ಸೆಕೆಂಡ್ ಹ್ಯಾಂಡ್ ವಾಹನಗಳ ಸಂದರ್ಭದಲ್ಲಿ

ಎ) ವಾಹನದ ವಯಸ್ಸು

ಬಿ) ಮೌಲ್ಯನಿರ್ಣಯ ವರದಿಯ ಪ್ರಕಾರ ವಾಹನದ ಮೌಲ್ಯ:

ಸಿ) ಖರೀದಿಸಲು ಕೊಟ್ಟಹಣ::

ಡಿ) ಮೌಲ್ಯ ನಿರ್ಣಯ ವರದಿ ಲಗತ್ತಿಸಿದೆಯೇ? (ಹೌದು/ಇಲ್ಲ)

10.3 ಸಂಬಂಧಿತ ಚಟುವಟಿಕೆಗಳಿಗೆ ನಗದು ಹರಿವು ಮತ್ತು ಹೆಚ್ಚುತ್ತಿರುವ ಆದಾಯ

ವೆಚ್ಚ	ಅಸ್ತಿತ್ವದಲ್ಲಿರುವ	ಪ್ರಕ್ಷೇಪಿತ	ಆದಾಯ	ಪ್ರಮಾಣ.	ಮೌಲ್ಯ	ಅಸ್ತಿತ್ವದಲ್ಲಿರುವ	ಪ್ರಕ್ಷೇಪಿತ
ಎ) ಬೀಜಗಳು / ಮರಿಗಳ ಖರೀದಿ			ಎ) ಮೊಟ್ಟೆ/ಹಾಲು/ಮೀನು ಮಾರಾಟ ಬಿ) ಮಾಂಸ/ರೇಷ್ಮೆಗೂಡುಗಳ ಮಾರಾಟ				
ಬಿ) ಮೇವು/ಗೊಬ್ಬರದ ಖರೀದಿ			ಸಿ) ಕರುಗಳ ಮಾರಾಟ				
ಸಿ) ಪಶುವೈದ್ಯಕೀಯ	ನೆರವು		ಡಿ) ಉಣ್ಣೆಯ ಮಾರಾಟ				
ಡಿ) ಉಪಕರಣಗಳ ನಿರ್ವಹಣೆ			ಇ) ಗೊಬ್ಬರದ ಮಾರಾಟ				
ಇ) ವಿದ್ಯುತ್ ಮತ್ತು ಇಂಧನ			ಎಫ್) ಕಡಿಮೆ ಮಾಡಿದ ಸ್ಟಾಕ್				
ಎಫ್) ಕಾರ್ಮಿಕ							

ಬದಲಾವಣೆಗಳು			ಜಿ) ಗೋಣಿ ಚೀಲಗಳ ಮಾರಾಟ				
ಜಿ) ಸಾರಿಗೆ			ಎಚ್) ಒಣಎಲೆ/ಗೊಬ್ಬರದ ಮಾರಾಟ				
ಎಚ್) ಇತರೆ			ಐ) ಇತರ ಮೂಲಗಳಿಂದ ಬರುವ ಆದಾಯ				
ಖರ್ಚಿಗಿಂತ ಹೆಚ್ಚಿನ ಆದಾಯ			ಆದಾಯಕ್ಕಿಂತ ಹೆಚ್ಚು ವೆಚ್ಚ				

11. ಅರ್ಜಿಯನ್ನುಏಜೆನ್ಸಿ ಗುರುತಿಸಿದೆ. ಈ ಯೋಜನೆಯುಏಜೆನ್ಸಿ ಯಿಂದ ರೂ..... (.....%) ಸಹಾಯಧನಕ್ಕೆ ಅರ್ಹವಾಗಿದೆ.

12. ಸಾಲ/ಮಿತಿ ಯನ್ನು ಕೆಳಗಿನ ನಿಯಮಗಳ ಪ್ರಕಾರ ಶಿಫಾರಸು ಮಾಡಲಾಗಿದೆ/ಮಂಜೂರು ಮಾಡಲಾಗಿದೆ:

ಎ. ಮಿತಿ/ಸಾಲದ ಸ್ವರೂಪ	ಅಂಗೀಕಾರಾರ್ಹತೆ/ ಮರುಪಾವತಿ ಅವಧಿ	ಮಾರ್ಜಿನ್	ರೋಲ್	ಸಾಲದ ಮೊತ್ತ/ಮಿತಿ

ಬಿ. ಸಹ-ಒಡಂಬಡಿಕೆದಾರರು / ಖಾತರಿದಾರರು	ನಿವ್ವಳ ಮೌಲ್ಯ
i.	
ii.	
iii.	
iv.	

--	--

ಸಿ: ಪ್ರಧಾನ/ಸಹ ಭದ್ರತೆಯ ವಿವರಗಳು	ಪ್ರಾಥಮಿಕ/ಸಹ	ಮೌಲ್ಯ
ಎ. ಎಕರೆಯಲ್ಲಿ ಬೆಳೆದ/ಬೆಳೆಸಲಿರಬಹುದಾದ ಬೆಳೆಗಳ ಒತ್ತೆ ಬಿ. ಅಸ್ತಿತ್ವದಲ್ಲಿರುವ ಆಸ್ತಿಗಳ ಒತ್ತೆ ಸಿ. ಬ್ಯಾಂಕ್ ಹಣಕಾಸು ನೆರವಿನಿಂದ ಖರೀದಿಸಲಾಗುವ ಪ್ರಸ್ತಾವಿತ ಆಸ್ತಿಗಳ ಒತ್ತೆ' ಡಿ. ಭೂಆಸ್ತಿ/ಕಟ್ಟಡಗಳ ಅಡಮಾನ/ಮುಣಭಾರ		

ಗ್ರಾಮ	ಸರ್ವೇ ಸಂಖ್ಯೆ.	ಎಕರೆವಿಸ್ತೀರ್ಣ	ತಾಲ್ಲೂಕು	ಜಿಲ್ಲೆ	ಮುಣಭಾರ ಯಾವುದಾದರೂ ಇದ್ದರೆ	ಮೌಲ್ಯ(ರೂ)
ಒಟ್ಟು						

ಇ. ನಿರ್ದಿಷ್ಟವಾಗಿ ಹೇಳಿದ ಇತರ ಭದ್ರತೆಗಳು (ಯಾವುದಾದರೂ ಇದ್ದರೆ)

ಡಿ.. ಮರುಪಾವತಿ ವೇಳಾಪಟ್ಟಿ

ಸಾಲಗಳನ್ನು ಈ ಕೆಳಗಿನಂತೆ ಮರುಪಾವತಿ ಮಾಡಬೇಕು :

ಕಂತುಗಳು : ಮಾಸಿಕ / ತ್ರೈಮಾಸಿಕ / ಅರ್ಧ-ವರ್ಷ / ವಾರ್ಷಿಕ ಅಂತರಗಳಲ್ಲಿ

-----ತಿಂಗಳ ಒಳಗೆ ಮರುಪಾವತಿ ಮಾಡಬೇಕು

ಮರುಪಾವತಿ ಬಿಡುವು ಅವಧಿ : ಅಸಲು ----- ತಿಂಗಳುಗಳು ಬಡ್ಡಿ ----ತಿಂಗಳುಗಳು

ಮರುಪಾವತಿ ಮೊದಲ ಕಂತು ಪ್ರಾರಂಭವಾಗುವ ದಿನಾಂಕ ದಿನ-ತಿಂ- ವರ್ಷ

ಬಡ್ಡಿ ಪ್ರಾಪ್ತವಾಗುವ ದಿನಾಂಕ :---- ದಿನ-ತಿಂ- ವರ್ಷ

ಕಂತಿನ ಮೊತ್ತ:

ಇತರ ನಿಬಂಧನೆಗಳು ಮತ್ತು ಷರತ್ತುಗಳು (ಯಾವುದಾದರೂ ಇದ್ದರೆ) :

ಘೋಷಣೆ

ನಾನು/ನಾವು/AEO/ಅಧಿಕಾರಿ ರಂದು ಜಮೀನನ್ನು ಪರಿಶೀಲಿಸಿದ್ದೇವೆ.

ಹಿಂದಿನ ವ್ಯವಹಾರವು ತೃಪ್ತಿಕರವಾಗಿದೆ/ತೃಪ್ತಿಕರವಾಗಿಲ್ಲ (ಹೊಸ ಪಕ್ಷಕಾರನಿಗೆ ಅನ್ವಯಿಸುವುದಿಲ್ಲ.)

ಪ್ರಸ್ತಾಪಿತ ಚಟುವಟಿಕೆಗಳಿಗಾಗಿ ಪಕ್ಷಕಾರನು ನೀಡಿದ ಅಂದಾಜುಗಳು ಸಮಂಜಸವಾಗಿದೆ. ಯೋಜನೆಯು ಸಮಂಜಸವಲ್ಲ ಹಾಗಾಗಿ ಈ ಕೆಳಗಿನ ಕಾರಣಗಳಿಂದಾಗಿ ಕಡಿಮೆ ಮಾಡಲಾಗಿದೆ / ತಿರಸ್ಕರಿಸಲಾಗಿದೆ.:

ಅರ್ಜಿದಾರರು ನೀಡಿದ ಮೂಲಸೌಕರ್ಯ ಮತ್ತು ಮಾರಾಟ ಸೌಲಭ್ಯಗಳು ಲಭ್ಯವಿವೆ.

ಪಕ್ಷಕಾರನು ಪ್ರಸ್ತಾಪಿತ ಚಟುವಟಿಕೆಯಲ್ಲಿ ವರ್ಷಗಳ ಅನುಭವವನ್ನು ಹೊಂದಿರುತ್ತಾನೆ.

ಯೋಜನೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗಿದೆ & ಅರ್ಜಿದಾರರು ನೀಡಿದ ಪ್ರಕ್ಷೇಪಣೆಗಳು ಸ್ವೀಕಾರಾರ್ಹವಾಗಿವೆ ಮತ್ತು ನಿವ್ವಳ ಏರಿಕೆಯ ಆದಾಯ ಬರುತ್ತದೆ.

ಈ ಮುಂಗಡಗಳು ನಬಾರ್ಡ್ ಮರುಹಣಕಾಸು ನೆರವಿನ ಅಡಿಯಲ್ಲಿ ಬರಲು ಅರ್ಹವಾಗಿವೆ/ಅರ್ಹವಾಗಿಲ್ಲ

ಎಲ್ಲಾ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ನಾವು ದೃಢೀಕರಿಸುತ್ತೇವೆ.

..... ಏಜೆನ್ಸಿಯಿಂದ ರೂ. (.....ರೂಪಾಯಿಗಳು) @
.....% ರಷ್ಟು ಸಾಹಾಯಧನ ಲಭ್ಯವಿದೆ.

ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ವೈಯಕ್ತಿಕ ಅಪಘಾತ ವಿಮಾ
ಯೋಜನೆ/RWBCIS/PMFBY/CGFMU ಅಡಿಯಲ್ಲಿ ಖಾತೆಯು ವಿಮಾರಕ್ಷಣೆ
ಪಡೆಯುತ್ತದೆ ಎಂಬುದನ್ನು ನಾನು/ನಾವು ಗಮನಿಸಿದ್ದೇವೆ.

ಮೇಲೆ ವಿವರಿಸಿದ ನಿಬಂಧನೆಗಳು ಮತ್ತು ಷರತ್ತುಗಳ ಪ್ರಕಾರ ನಾವು ಮಿತಿ/ಸಾಲವನ್ನು
ಶಿಫಾರಸು ಮಾಡುತ್ತೇವೆ/ಮಂಜೂರು ಮಾಡಿದ್ದೇವೆ.

ಸ್ಥಳ :

AEO/ಅಧಿಕಾರಿ

ವ್ಯವಸ್ಥಾಪಕರು /ಹಿರಿಯ ವ್ಯವಸ್ಥಾಪಕರು

ದಿನಾಂಕ :

ಮೂಲ ಪ್ರತಿ

ಗ್ರಾಹಕ ಪ್ರತಿ

ಅರ್ಜಿಆವಕ ಸಂಖ್ಯೆ	
--------------------	--

ಅರ್ಜಿಯನ್ನು ಸ್ವೀಕರಿಸಿದ ದಿನಾಂಕ:

ಸೇವೆಗಳ ಟೋಕನ್ ನೀಡಲಾದ ದಿನಾಂಕ:

ಕೇಳಲಾದ ದಾಖಲೆಗಳು/ವಿವರಗಳು:

ಕೆನರಾ ಬ್ಯಾಂಕ್

.....

..... ಶಾಖೆ

ಸಾಲ ಸೌಲಭ್ಯಕ್ಕಾಗಿ ಅರ್ಜಿಸ್ವೀಕರಿಸಿದ ಬಗ್ಗೆ ಸ್ವೀಕೃತಿಪತ್ರ

ಶ್ರೀ / ಮೆಸರ್ಸ್.

.....

.....

ಮಾನ್ಯರೇ

ನಾನು/ನಾನು/ನಾವು ಸಾಲ ಸೌಲಭ್ಯಕ್ಕಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದಾಗಿ
ಒಪ್ಪಿರುತ್ತೇವೆ.

ಇಂದಿನಿಂದ ದಿನಗಳ / ವಾರಗಳ ಒಳಗೆ ಸದರಿ ಅರ್ಜಿಯ ಬಗ್ಗೆ ನಮ್ಮ
ನಿರ್ಧಾರವನ್ನು ತಿಳಿಸಲು ನಾನು/ನಾವು ಪ್ರಯತ್ನಿಸುತ್ತೇವೆ.

ನಿಮ್ಮ ಪ್ರಸ್ತಾವವು ನಮ್ಮ ಉನ್ನತ ಅಧಿಕಾರಿಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ,
ಇಂದಿನಿಂದ ದಿನಗಳು / ವಾರಗಳ ಒಳಗೆ ನಮ್ಮ ನಿರ್ಧಾರವನ್ನು ತಿಳಿಸಲು ನಾವು
ಪ್ರಯತ್ನಿಸುತ್ತೇವೆ. ಆದಾಗ್ಯೂ, ಈ ಅವಧಿಯು ಈ ಎರಡು ಕಚೇರಿಗಳ ನಡುವೆ ಕಡತ
ಓಡಾಟದ ಅವಧಿ ಮತ್ತು ಅರ್ಜಿಯನ್ನು ಪರಿಶೀಲಿಸಿದನೋಡಲು ಅವರಿಗೆ ಅಗತ್ಯವಿರುವ
ಹೆಚ್ಚುವರಿ ವಿವರಗಳು / ದಾಖಲೆಗಳನ್ನು ಸಂಗ್ರಹಿಸಲು ಅವರು ತೆಗೆದುಕೊಂಡ
ಸಮಯವನ್ನು ಹೊರತುಪಡಿಸಿದ ಅವಧಿ ಆಗಿರುತ್ತದೆ.

ದಿನಾಂಕ :ಸ್ಥಳ :

ವ್ಯವಸ್ಥಾಪಕರು/ಹಿರಿಯ ವ್ಯವಸ್ಥಾಪಕರು/ಎಜಿಎಂ

1. ದಯವಿಟ್ಟು ಸೂಕ್ತವಾದ ಅಂಕಣಗಳನ್ನು ಟೆಕ್ ಮಾಡಿ ಮತ್ತು ಖಾಲಿ ಜಾಗಗಳನ್ನು ಭರ್ತಿ ಮಾಡಿ.
2. ಈ ಸ್ವೀಕೃತಿಯನ್ನು ಮೂರು ಪ್ರತಿಗಳಲ್ಲಿ ಸಿದ್ಧಪಡಿಸಬೇಕು - ಮೂಲ ಪ್ರತಿಯನ್ನು ಅರ್ಜಿದಾರರಿಗೆ ಕೊಡಿ. ಸಂಬಂಧಿತ ಸಾಲದ ಪ್ರಸ್ತಾವದೊಂದಿಗೆ ಎರಡನೇ ಪ್ರತಿ ಕಳುಹಿಸಿ ಮತ್ತು ಕಚೇರಿಯ ಪ್ರತಿಯಾಗಿ ಮೂರನೇ ಪ್ರತಿಯನ್ನು ಇರಿಸಿಕೊಳ್ಳಿ..
3. ಸಮಯದ ಮಾನದಂಡಗಳು :

ರೂ.25000/ ವರೆಗಿನ ಪ್ರಸ್ತಾವಗಳು	*15 ದಿನಗಳು
ರೂ.25000/ ಕ್ಕಿಂತ ಹೆಚ್ಚಿನ ಮತ್ತು ರೂ.100000/- ವರೆಗಿನ ಪ್ರಸ್ತಾವಗಳು	*ಶಾಖೆಯ ಮಂಜೂರಾತಿಗೆ 30 ದಿನಗಳು *RO/CO ಮಂಜೂರಾತಿಗೆ 45 ದಿನಗಳು *HO ಮಂಜೂರಾತಿಗೆ 60 ದಿನಗಳು
ಶಾಖೆಯ ಅಧಿಕಾರದೊಳಗಿನ KCCS ಪ್ರಸ್ತಾವಗಳಿಗೆ	*15 ದಿನಗಳು

4. ಸಂಸ್ಕರಣಾ ಶುಲ್ಕ/ಅಗ್ರಿಮ ಶುಲ್ಕಗಳು

ವಿವರಗಳು	ರೂ.25000 ವರೆಗಿನ ಪ್ರಸ್ತಾವಗಳು	> ರೂ.25000 ರಿಂದ ರೂ.2 ಲಕ್ಷ	> ರೂ.2 ಲಕ್ಷ	> ರೂ.2 ಲಕ್ಷದಿಂದ ರೂ. 25 ಲಕ್ಷ ದವರೆಗೆ	25 ಲಕ್ಷಕ್ಕಿಂತ ಹೆಚ್ಚಿನ ಮೊತ್ತ
ಅಲ್ಪಾವಧಿ ಸಾಲಗಳು	ಏನೂ ಇಲ್ಲ	ರೂ. 300	ರೂ. 250 ಪ್ರತಿ ಲಕ್ಷ ಅಥವಾ ಅದರ ಭಾಗಕ್ಕೆ ಗರಿಷ್ಠ ಮಿತಿ ಇಲ್ಲ		
ಸಾವಧಿ ಸಾಲಗಳು	ಏನೂ ಇಲ್ಲ	ರೂ. 500 ಕನಿಷ್ಠ ಮೊತ್ತದೊಂದಿಗೆ ಸಾಲದ		ರೂ. 2000/- ಕನಿಷ್ಠ ಮೊತ್ತದೊಂದಿಗೆ	ಸಾಲದ ಮೊತ್ತದ 1% (ಮೌಲ್ಯಮಾಪನ

		ಮೊತ್ತದ 0.50%		ಸಾಲದ ಮೊತ್ತದ 0.75%	ಶುಲ್ಕಗಳು ಸೇರಿದಂತೆ) ಗರಿಷ್ಠ ಮಿತಿ ಇಲ್ಲ
--	--	-----------------	--	----------------------	---

ಬ್ಯಾಂಕ್ ಪ್ರಸ್ತಾವವನ್ನು ನಿರಾಕರಿಸಿದರೆ ಸಂಸ್ಕರಣಾ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ.

ಅವಧಿ ಮುಂಚೆ ಪಾವತಿಗೆ ದಂಡ - ಸಾಲವನ್ನು ಇತರ ಬ್ಯಾಂಕ್‌ಗಳಿಗೆ ವರ್ಗಾಯಿಸುವ ಮೂಲಕ ಸಾವಧಿ ಸಾಲಗಳನ್ನು ಮೊದಲೇ ಮುಕ್ತಾಯಗೊಳಿಸಿದರೆ ಅನ್ವಯಿಸುತ್ತದೆ - ಬಾಕಿ ಇರುವ ಹೊಣೆಗಾರಿಕೆಯ @2%. ಸಾಲ ಖಾತೆಗಳನ್ನು ನಿರ್ವಹಿಸಲು ಸ್ವತಃ ಮಾಡಿದ ಎಲ್ಲಾ ಖರ್ಚುಗಳಾದ ತಪಾಸಣೆ, ವಸೂಲಿಗಾಗಿ ಭೇಟಿಗಳು, ವಿಮಾ ಶುಲ್ಕಗಳು, ಅನುಮೋದಿತ ಮೌಲ್ಯಮಾಪಕರಿಗೆ ಪಾವತಿಸಬೇಕಾದ ಮೌಲ್ಯ ಶುಲ್ಕಗಳು, ನೋಟೀಸ್ ಕಳುಹಿಸುವುದು, ಕಾನೂನು ಶುಲ್ಕಗಳು, ಸಾಲದ ಆದಾಯದ ಮರುಪಾವತಿಯನ್ನು ಅಂಚೆ ಮೂಲಕ ಕಳುಹಿಸುವುದು ಸೇರಿದಂತೆ ಮರುಪಾವತಿ ಶುಲ್ಕಗಳನ್ನು ಸಾಲಗಾರರಿಂದ ಸಂಗ್ರಹಿಸಲಾಗುತ್ತದೆ, ಜೊತೆಗೆ KCCS, OD, ಕೆನರಾ ಕಿಸಾನ್ OD ಮುಂತಾದ ಚಾಲ್ತಿ ಮಿತಿಗಳಿಗೆ ಸಂಬಂಧಿಸಿದಂತೆ ಫೋಲಿಯೋ ಶುಲ್ಕಗಳನ್ನು ತತ್ಕಾಲದಲ್ಲಿರುವ ಬ್ಯಾಂಕ್ ನಿಯಮಗಳ ಪ್ರಕಾರ ಸಂಗ್ರಹಿಸಲಾಗುತ್ತದೆ. ಮೇಲಿನವು RBI/ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಬದಲಾವಣೆ/ಪರಿಷ್ಕರಣೆಗೆ ಒಳಪಟ್ಟಿರುತ್ತವೆ.

ದ್ವಿ ಪ್ರತಿ

ಅರ್ಜಿಆವಕ ಸಂಖ್ಯೆ	
--------------------	--

ಅರ್ಜಿಯನ್ನು ಸ್ವೀಕರಿಸಿದ ದಿನಾಂಕ:

ಸೇವೆಗಳ ಟೋಕನ್ ನೀಡಲಾದ ದಿನಾಂಕ:

ಕೇಳಲಾದ ದಾಖಲೆಗಳು/ವಿವರಗಳು:

ಕೆನರಾ ಬ್ಯಾಂಕ್

.....

..... ಶಾಖೆ

ಸಾಲ ಸೌಲಭ್ಯಕ್ಕಾಗಿ ಅರ್ಜಿಸ್ವೀಕರಿಸಿದ ಬಗ್ಗೆ ಸ್ವೀಕೃತಿಪತ್ರ

ಶ್ರೀ / ಮೆಸರ್ಸ್.

.....

.....

.....

ಮಾನ್ಯರೇ

ನಾನು/ನಾನು/ನಾವು ಸಾಲ ಸೌಲಭ್ಯಕ್ಕಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದಾಗಿ
ಒಪ್ಪಿರುತ್ತೇವೆ.

ಇಂದಿನಿಂದ ದಿನಗಳು / ವಾರಗಳ ಒಳಗೆ ಸದರಿ ಅರ್ಜಿಯ ಬಗ್ಗೆ ನಮ್ಮ
ನಿರ್ಧಾರವನ್ನು ತಿಳಿಸಲು ನಾನು/ವು ಪ್ರಯತ್ನಿಸುತ್ತೇವೆ.

ನಿಮ್ಮ ಪ್ರಸ್ತಾವವು ನಮ್ಮ ಉನ್ನತ ಅಧಿಕಾರಿಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ,
ಇಂದಿನಿಂದ ದಿನಗಳು / ವಾರಗಳ ಒಳಗೆ ನಮ್ಮ ನಿರ್ಧಾರವನ್ನು ತಿಳಿಸಲು ನಾವು
ಪ್ರಯತ್ನಿಸುತ್ತೇವೆ. ಆದಾಗ್ಯೂ, ಈ ಅವಧಿಯು ಈ ಎರಡು ಕಚೇರಿಗಳ ನಡುವಿನ ಒಡಂಬಡಿಕೆ
ಅವಧಿ ಮತ್ತು ಅರ್ಜಿಯನ್ನು ಪರಿಶೀಲಿಸಿದಾಗ ಅವರಿಗೆ ಅಗತ್ಯವಿರುವ ಹೆಚ್ಚುವರಿ
ವಿವರಗಳು / ದಾಖಲೆಗಳನ್ನು ಸಂಗ್ರಹಿಸಲು ಅವರು ತೆಗೆದುಕೊಂಡ ಸಮಯವನ್ನು
ಹೊರತುಪಡಿಸಿದ ಅವಧಿ ಆಗಿರುತ್ತದೆ.

ದಿನಾಂಕ :

ಸ್ಥಳ

ವ್ಯವಸ್ಥಾಪಕರು/ಹಿರಿಯ ವ್ಯವಸ್ಥಾಪಕರು/ಎಜಿಎಂ

1. ದಯವಿಟ್ಟು ಸೂಕ್ತವಾದ ಅಂಕಣಗಳನ್ನು ಟೆಕ್ ಮಾಡಿ ಮತ್ತು ಖಾಲಿ ಜಾಗಗಳನ್ನು ಭರ್ತಿ ಮಾಡಿ.

2. ಈ ಸ್ವೀಕೃತಿಯನ್ನು ಮೂರು ಪ್ರತಿಗಳಲ್ಲಿ ಸಿದ್ಧಪಡಿಸಬೇಕು - ಮೂಲ ಪ್ರತಿಯನ್ನು ಅರ್ಜಿದಾರರಿಗೆ ಕೊಡಿ. ಸಂಬಂಧಿತ ಸಾಲದ ಪ್ರಸ್ತಾವದೊಂದಿಗೆ ಎರಡನೇ ಪ್ರತಿ ಕಳುಹಿಸಿ ಮತ್ತು ಕಚೇರಿಯ ಪ್ರತಿಯಾಗಿ ಮೂರನೇ ಪ್ರತಿಯನ್ನು ಇರಿಸಿಕೊಳ್ಳಿ..

3. ಸಮಯದ ಮಾನದಂಡಗಳು :

ರೂ.25000/ ವರೆಗಿನ ಪ್ರಸ್ತಾವಗಳು	*15 ದಿನಗಳು
ರೂ.25000/ ಕ್ಕಿಂತ ಹೆಚ್ಚಿನ ಮತ್ತು ರೂ.100000/- ವರೆಗಿನ ಪ್ರಸ್ತಾವಗಳು	*ಶಾಖೆಯ ಮಂಜೂರಾತಿಗೆ 30 ದಿನಗಳು *RO/CO ಮಂಜೂರಾತಿಗೆ 45 ದಿನಗಳು *HO ಮಂಜೂರಾತಿಗೆ 60 ದಿನಗಳು
ಶಾಖೆಯ ಅಧಿಕಾರದೊಳಗಿನ KCCS ಪ್ರಸ್ತಾವಗಳಿಗೆ	*15 ದಿನಗಳು

4. ಸಂಸ್ಕರಣಾ ಶುಲ್ಕ/ಅಗ್ರಿಮೆ ಶುಲ್ಕಗಳು

ವಿವರಗಳು	ರೂ.25000 ವರೆಗಿನ ಪ್ರಸ್ತಾವಗಳು	> ರೂ.25000 ರಿಂದ ರೂ.2 ಲಕ್ಷ	> ರೂ.2 ಲಕ್ಷ	> ರೂ.2 ಲಕ್ಷದಿಂದ ರೂ.25 ಲಕ್ಷದವರೆಗೆ	25 ಲಕ್ಷಕ್ಕಿಂತ ಹೆಚ್ಚಿನ ಮೊತ್ತ
ಅಲ್ಪಾವಧಿ ಸಾಲಗಳು	ಏನೂ ಇಲ್ಲ	ರೂ. 300	ರೂ. 250 ಪ್ರತಿ ಲಕ್ಷ ಅಥವಾ ಅದರ ಭಾಗಕ್ಕೆ ಗರಿಷ್ಠ ಮಿತಿ ಇಲ್ಲ		

ಸಾವಧಿ ಸಾಲಗಳು	ಏನೂ ಇಲ್ಲ	ರೂ. 500 ಕನಿಷ್ಠ ಮೊತ್ತ ದೊಂದಿಗೆ ಸಾಲದ ಮೊತ್ತದ 0.50%		ರೂ. 2000/- ಕನಿಷ್ಠ ಮೊತ್ತ ದೊಂದಿಗೆ ಸಾಲದ ಮೊತ್ತದ 0.75%	ಸಾಲದ ಮೊತ್ತದ 1% (ಮೌಲ್ಯ ಮಾಪನ ಶುಲ್ಕಗಳು ಸೇರಿದಂತೆ) ಗರಿಷ್ಠ ಮಿತಿ ಇಲ್ಲ
--------------	----------	--	--	---	--

ಬ್ಯಾಂಕ್ ಪ್ರಸ್ತಾವವನ್ನು ನಿರಾಕರಿಸಿದರೆ ಸಂಸ್ಕರಣಾ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ.

ಅವಧಿ ಮುಂಚೆ ಪಾವತಿಗೆ ದಂಡ - ಸಾಲವನ್ನು ಇತರ ಬ್ಯಾಂಕ್‌ಗಳಿಗೆ ವರ್ಗಾಯಿಸುವ ಮೂಲಕ ಸಾವಧಿ ಸಾಲಗಳನ್ನು ಮೊದಲೇ ಮುಕ್ತಾಯಗೊಳಿಸಿದರೆ ಅನ್ವಯಿಸುತ್ತದೆ - ಬಾಕಿ ಇರುವ ಹೊಣೆಗಾರಿಕೆಯ @2%. ಸಾಲ ಖಾತೆಗಳನ್ನು ನಿರ್ವಹಿಸಲು ಸ್ವತಃ ಮಾಡಿದ ಎಲ್ಲಾ ಖರ್ಚುಗಳಾದ ತಪಾಸಣೆ, ವಸೂಲಿಗಾಗಿ ಭೇಟಿಗಳು, ವಿಮಾ ಶುಲ್ಕಗಳು, ಅನುಮೋದಿತ ಮೌಲ್ಯಮಾಪಕರಿಗೆ ಪಾವತಿಸಬೇಕಾದ ಮೌಲ್ಯ ಶುಲ್ಕಗಳು, ನೋಟಿಸ್ ಕಳುಹಿಸುವುದು, ಕಾನೂನು ಶುಲ್ಕಗಳು, ಸಾಲದ ಆದಾಯದ ಮರುಪಾವತಿಯನ್ನು ಅಂಚೆ ಮೂಲಕ ಕಳುಹಿಸುವುದು ಸೇರಿದಂತೆ ಮರುಪಾವತಿ ಶುಲ್ಕಗಳನ್ನು ಸಾಲಗಾರರಿಂದ ಸಂಗ್ರಹಿಸಲಾಗುತ್ತದೆ, ಜೊತೆಗೆ KCCS, OD, ಕೆನರಾ ಕಿಸಾನ್ OD ಮುಂತಾದ ಚಾಲ್ತಿ ಮಿತಿಗಳಿಗೆ ಸಂಬಂಧಿಸಿದಂತೆ ಫೋಲಿಯೋ ಶುಲ್ಕಗಳನ್ನು ತತ್ಕಾಲದಲ್ಲಿರುವ ಬ್ಯಾಂಕ್ ನಿಯಮಗಳ ಪ್ರಕಾರ ಸಂಗ್ರಹಿಸಲಾಗುತ್ತದೆ. ಮೇಲಿನವು RBI/ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಬದಲಾವಣೆ/ಪರಿಷ್ಕರಣೆಗೆ ಒಳಪಟ್ಟಿರುತ್ತವೆ.

ಕಛೇರಿ ಪ್ರತಿ

ಅರ್ಜಿಆವಕ ಸಂಖ್ಯೆ	
--------------------	--

ಅರ್ಜಿಯನ್ನು ಸ್ವೀಕರಿಸಿದ ದಿನಾಂಕ:

ಸೇವೆಗಳ ಟೋಕನ್ ನೀಡಲಾದ ದಿನಾಂಕ:

ಕೇಳಲಾದ ದಾಖಲೆಗಳು/ವಿವರಗಳು:

ಕೆನರಾ ಬ್ಯಾಂಕ್

.....

..... ಶಾಖೆ

ಸಾಲ ಸೌಲಭ್ಯಕ್ಕಾಗಿ ಅರ್ಜಿಸ್ವೀಕರಿಸಿದ ಬಗ್ಗೆ ಸ್ವೀಕೃತಿಪತ್ರ

ಶ್ರೀ / ಮೆಸರ್ಸ್.

.....

.....

.....

ಮಾನ್ಯರೇ

ನಾನು/ನಾನು/ನಾವು ಸಾಲ ಸೌಲಭ್ಯಕ್ಕಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದಾಗಿ
ಒಪ್ಪಿರುತ್ತೇವೆ.

ಇಂದಿನಿಂದ ದಿನಗಳು / ವಾರಗಳ ಒಳಗೆ ಸದರಿ ಅರ್ಜಿಯ ಬಗ್ಗೆ ನಮ್ಮ
ನಿರ್ಧಾರವನ್ನು ತಿಳಿಸಲು ನಾನು/ವು ಪ್ರಯತ್ನಿಸುತ್ತೇವೆ.

ನಿಮ್ಮ ಪ್ರಸ್ತಾವವು ನಮ್ಮ ಉನ್ನತ ಅಧಿಕಾರಿಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ,
ಇಂದಿನಿಂದ ದಿನಗಳು / ವಾರಗಳ ಒಳಗೆ ನಮ್ಮ ನಿರ್ಧಾರವನ್ನು ತಿಳಿಸಲು ನಾವು
ಪ್ರಯತ್ನಿಸುತ್ತೇವೆ. ಆದಾಗ್ಯೂ, ಈ ಅವಧಿಯು ಈ ಎರಡು ಕಚೇರಿಗಳ ನಡುವೆ ಕಡತ
ಓಡಾಟದ ಅವಧಿ ಮತ್ತು ಅರ್ಜಿಯನ್ನು ಪರಿಶೀಲಿಸಿದನೋಡಲು ಅವರಿಗೆ ಅಗತ್ಯವಿರುವ
ಹೆಚ್ಚುವರಿ ವಿವರಗಳು / ದಾಖಲೆಗಳನ್ನು ಸಂಗ್ರಹಿಸಲು ಅವರು ತೆಗೆದುಕೊಂಡ
ಸಮಯವನ್ನು ಹೊರತುಪಡಿಸಿದ ಅವಧಿ ಆಗಿರುತ್ತದೆ.

ದಿನಾಂಕ :

ಸ್ಥಳ :

ವ್ಯವಸ್ಥಾಪಕರು/ಹಿರಿಯ ವ್ಯವಸ್ಥಾಪಕರು/ಎಜಿಎಂ

1. ದಯವಿಟ್ಟು ಸೂಕ್ತವಾದ ಅಂಕಣಗಳನ್ನು ಟೆಕ್ ಮಾಡಿ ಮತ್ತು ಖಾಲಿ ಜಾಗಗಳನ್ನು ಭರ್ತಿ ಮಾಡಿ.
2. ಈ ಸ್ವೀಕೃತಿಯನ್ನು ಮೂರು ಪ್ರತಿಗಳಲ್ಲಿ ಸಿದ್ಧಪಡಿಸಬೇಕು - ಮೂಲ ಪ್ರತಿಯನ್ನು ಅರ್ಜಿದಾರರಿಗೆ ಕೊಡಿ. ಸಂಬಂಧಿತ ಸಾಲದ ಪ್ರಸ್ತಾವದೊಂದಿಗೆ ಎರಡನೇ ಪ್ರತಿ ಕಳುಹಿಸಿ ಮತ್ತು ಕಚೇರಿಯ ಪ್ರತಿಯಾಗಿ ಮೂರನೇ ಪ್ರತಿಯನ್ನು ಇರಿಸಿಕೊಳ್ಳಿ..
3. ಸಮಯದ ಮಾನದಂಡಗಳು :

ರೂ.25000/ ವರೆಗಿನ ಪ್ರಸ್ತಾವಗಳು	*15 ದಿನಗಳು
ರೂ.25000/ ಕ್ಕಿಂತ ಹೆಚ್ಚಿನ ಮತ್ತು ರೂ.100000/- ವರೆಗಿನ ಪ್ರಸ್ತಾವಗಳು	*ಶಾಖೆಯ ಮಂಜೂರಾತಿಗೆ 30 ದಿನಗಳು *RO/CO ಮಂಜೂರಾತಿಗೆ 45 ದಿನಗಳು *HO ಮಂಜೂರಾತಿಗೆ 60 ದಿನಗಳು
ಶಾಖೆಯ ಅಧಿಕಾರದೊಳಗಿನ KCCS ಪ್ರಸ್ತಾವಗಳಿಗೆ	*15 ದಿನಗಳು

4. ಸಂಸ್ಕರಣಾ ಶುಲ್ಕ/ಅಗ್ರಿಮ ಶುಲ್ಕಗಳು

ವಿವರಗಳು	ರೂ.25000 ವರೆಗಿನ ಪ್ರಸ್ತಾವಗಳು	> ರೂ.25000 ರಿಂದ ರೂ.2 ಲಕ್ಷ	> ರೂ.2 ಲಕ್ಷ	> ರೂ.2 ಲಕ್ಷದಿಂದ ರೂ.25 ಲಕ್ಷದವರೆಗೆ	25 ಲಕ್ಷಕ್ಕಿಂತ ಹೆಚ್ಚಿನ ಮೊತ್ತ
ಅಲ್ಪಾವಧಿ ಸಾಲಗಳು	ಏನೂ ಇಲ್ಲ	ರೂ. 300	ರೂ. 250 ಪ್ರತಿ ಲಕ್ಷ ಅಥವಾ ಅದರ ಭಾಗಕ್ಕೆ ಗರಿಷ್ಠ ಮಿತಿ ಇಲ್ಲ		

ಸಾವಧಿ ಸಾಲಗಳು	ಏನೂ ಇಲ್ಲ	ರೂ. 500 ಕನಿಷ್ಠ ಮೊತ್ತ ದೊಂದಿಗೆ ಸಾಲದ ಮೊತ್ತದ 0.50%		ರೂ. 2000/- ಕನಿಷ್ಠ ಮೊತ್ತ ದೊಂದಿಗೆ ಸಾಲದ ಮೊತ್ತದ 0.75%	ಸಾಲದ ಮೊತ್ತದ 1% (ಮೌಲ್ಯ ಮಾಪನ ಶುಲ್ಕಗಳು ಸೇರಿದಂತೆ) ಗರಿಷ್ಠ ಮಿತಿ ಇಲ್ಲ
--------------	----------	--	--	---	--

ಬ್ಯಾಂಕ್ ಪ್ರಸ್ತಾವವನ್ನು ನಿರಾಕರಿಸಿದರೆ ಸಂಸ್ಕರಣಾ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ.

ಅವಧಿ ಮುಂಚೆ ಪಾವತಿಗೆ ದಂಡ - ಸಾಲವನ್ನು ಇತರ ಬ್ಯಾಂಕ್‌ಗಳಿಗೆ ವರ್ಗಾಯಿಸುವ ಮೂಲಕ ಸಾವಧಿ ಸಾಲಗಳನ್ನು ಮೊದಲೇ ಮುಕ್ತಾಯಗೊಳಿಸಿದರೆ ಅನ್ವಯಿಸುತ್ತದೆ - ಬಾಕಿ ಇರುವ ಹೊಣೆಗಾರಿಕೆಯ @2%. ಸಾಲ ಖಾತೆಗಳನ್ನು ನಿರ್ವಹಿಸಲು ಸ್ವತಃ ಮಾಡಿದ ಎಲ್ಲಾ ಖರ್ಚುಗಳಾದ ತಪಾಸಣೆ, ವಸೂಲಿಗಾಗಿ ಭೇಟಿಗಳು, ವಿಮಾ ಶುಲ್ಕಗಳು, ಅನುಮೋದಿತ ಮೌಲ್ಯಮಾಪಕರಿಗೆ ಪಾವತಿಸಬೇಕಾದ ಮೌಲ್ಯ ಶುಲ್ಕಗಳು, ನೋಟಿಸ್ ಕಳುಹಿಸುವುದು, ಕಾನೂನು ಶುಲ್ಕಗಳು, ಸಾಲದ ಆದಾಯದ ಮರುಪಾವತಿಯನ್ನು ಅಂಚೆ ಮೂಲಕ ಕಳುಹಿಸುವುದು ಸೇರಿದಂತೆ ಮರುಪಾವತಿ ಶುಲ್ಕಗಳನ್ನು ಸಾಲಗಾರರಿಂದ ಸಂಗ್ರಹಿಸಲಾಗುತ್ತದೆ, ಜೊತೆಗೆ KCCS, OD, ಕೆನರಾ ಕಿಸಾನ್ OD ಮುಂತಾದ ಚಾಲ್ತಿ ಮಿತಿಗಳಿಗೆ ಸಂಬಂಧಿಸಿದಂತೆ ಫೋಲಿಯೋ ಶುಲ್ಕಗಳನ್ನು ತತ್ಕಾಲದಲ್ಲಿರುವ ಬ್ಯಾಂಕ್ ನಿಯಮಗಳ ಪ್ರಕಾರ ಸಂಗ್ರಹಿಸಲಾಗುತ್ತದೆ. ಮೇಲಿನವು RBI/ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಬದಲಾವಣೆ/ಪರಿಷ್ಕರಣೆಗೆ ಒಳಪಟ್ಟಿರುತ್ತವೆ.

ಮಂಜೂರಾತಿ ಜ್ಞಾಪನ ಪತ್ರ:

ಹೆಸರು :

ಉದ್ದೇಶ :

ಮಿತಿಯ ಸ್ವರೂಪ :

ಸಾಲದ ದಿನಾಂಕ :

ಶಿಫಾರಸು ಮಾಡಲಾದ ಸಾಲದ ಮೊತ್ತ :

ಬಡ್ಡಿ ದರ :

ಮರುಪಾವತಿ :

ಇತರ ಯಾವುದೇ ಷರತ್ತುಗಳು :

1.

2.

3.

ಸಾಲಗಾರರ ಪ್ರಸ್ತಾವದ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಮತ್ತು ಸಾಲಗಾರರ ಸಾಲ ಅರ್ಹತೆಯನ್ನು ಪರಿಗಣಿಸಿ ಶ್ರೀ _____ ಅವರಿಗೆ ಮತ್ತು ಖಾತರಿದಾರರಾದ ಶ್ರೀ _____ ಅವರಿಗೆ ಕೆಳಗಿನ ಸಾಲ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ.

ಸ್ಥಳ:

ಮಂಜೂರಾತಿ ಪ್ರಾಧಿಕಾರಿಯ ಸಹಿ

ದಿನಾಂಕ:"

ಹೆಸರು :

ಪದನಾಮ:

ಅರ್ಜಿದಾರರಿಂದ ಅಂಗೀಕಾರ:

ಕೆನರಾ ಬ್ಯಾಂಕ್----- ಶಾಖೆಯಿಂದ ನನಗೆ/ನಮಗೆ ಮಂಜೂರು ಮಾಡಲಾದ ಮೇಲೆ
ತಿಳಿಸಲಾದ ಸಾಲ ಸೌಲಭ್ಯ/ಸಾವಧಿ ಸಾಲದ ಬಗ್ಗೆ ಮೇಲಿನ ನಿಬಂಧನೆಗಳು ಮತ್ತು
ಷರತ್ತುಗಳನ್ನು ನಾನು/ನಾವು ಈ ಮೂಲಕ ಒಪ್ಪಿಕೊಂಡಿರುತ್ತೇವೆ.

ಸ್ಥಳ:

ಅರ್ಜಿದಾರರ ಸಹಿ

ದಿನಾಂಕ:

ಹೆಸರು :

ಅರ್ಜಿಯನ್ನು ಮಂಜೂರು ಮಾಡದಿರುವುದು

Cr.Ref ಸಂಖ್ಯೆ.

ದಿನಾಂಕ

ಗೆ..

ವಿಷಯ: ____ ರೂ ಸಾಲ ಸೌಲಭ್ಯಕ್ಕಾಗಿ ನಿಮ್ಮ ದಿನಾಂಕ ____ರ ಅರ್ಜಿ'

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ಸಾಲ ಸೌಲಭ್ಯ
ಕೋರಿದ ಅರ್ಜಿಯನ್ನು ಮಂಜೂರು ಮಾಡುವುದು ಸಾಧ್ಯವಾಗಿಲ್ಲ ಎಂದು ನಾವು ನಿಮಗೆ
ತಿಳಿಸಲು ಬಯಸುತ್ತೇವೆ:

- ಪ್ರಸ್ತಾವಿತ ಯೋಜನೆ ಕಾರ್ಯಸಾಧ್ಯವಲ್ಲ.
- ಪ್ರಸ್ತಾವವು ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲ.
- ಬ್ಯಾಂಕಿನ ಗುಣಮಟ್ಟಗಳಿಗೆ ಅನುಗುಣವಾಗಿಲ್ಲ.
- ಬ್ಯಾಂಕಿನ ಅಪಾಯದ ಗ್ರಹಿಕೆಗೆ ಸರಿ ಹೊಂದಿಕೆಯಾಗುವುದಿಲ್ಲ.
- ಇತರೆ (ನಿರ್ದಿಷ್ಟವಾಗಿ ಹೇಳಿ)...

1.

2.

3.

ಧನ್ಯವಾದಗಳು

ನಿಮ್ಮ ವಿಶ್ವಾಸಿ,

ಮಂಜೂರಾತಿ ಪ್ರಾಧಿಕಾರಿಯ ಸಹಿ

ವಿತರಣೆ ಕುರಿತ ವಚನಬದ್ಧತೆ ಪ್ರಪತ್ರ

ಕೆನರಾ ಬ್ಯಾಂಕ್ -----ಶಾಖೆಯಿಂದ ಸಾಲದ ದಾಖಲೆಗಳ ಜಾಮೀನುದಾರ/ದಾರರುಗಳ ಮತ್ತು ಬ್ಯಾಂಕು ನಿಬಂಧನೆ ಅನುಸಾರ ನನಗೆ / ನಮಗೆ ಮಂಜೂರು ಮಾಡಲಾದ ರೂ. -----
(-----ರೂಪಾಯಿಗಳು ಮಾತ್ರ) ಮೊತ್ತವನ್ನು ಸ್ವೀಕರಿಸಿದ್ದೇವೆ.

1. ಮೇಲಿನ ಹಣವನ್ನು ನಿಮ್ಮ ಶಾಖೆಯಲ್ಲಿನ ನನ್ನ / ನಮ್ಮ SB / CA ಖಾತೆ ಸಂಖ್ಯೆ ಗೆ ಜಮಾ ಮಾಡಬೇಕೆಂದು ನಾನು / ನಾವು ವಿನಂತಿಸುತ್ತೇವೆ.

2. ಮೇಲಿನ ಹಣವನ್ನು

i. ...

ii.

ಗೆ ಇರಿಸಲು ಮಾಡಬೇಕೆಂದು ವಿನಂತಿಸುತ್ತೇವೆ

3. ಮೇಲಿನ ಹಣವನ್ನು ಮಾರಾಟಗಾರರಾದ M/s.....ಅವರಿಗೆ .. ---- ದಿನಾಂಕದ ಡಿಡಿ ಸಂಖ್ಯೆ ಎಂದು ನೀಡಬೇಕೆಂದು ನಾನು/ನಾವು ವಿನಂತಿಸುತ್ತೇವೆ.

ಸ್ಥಳ:

ದಿನಾಂಕ

ಖಾತೆ ಸಂಖ್ಯೆ.....

ರೆವೆನ್ಯೂಸ್ವಾಂಪ್